



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ಬೆಲೆಪ ರಾಜ್ಯ ಪತ್ರಿಕೆ

ಭಾಗ-೬-ಬಿ  
Part - VI - B

ಬೆಳಗಾವಿ, ಸೋಮವಾರ, ಸೆಪ್ಟೆಂಬರ್ ೨೫, ೨೦೨೩ (ಆಶ್ವಯುಜ ಮಾಸ ೦೩, ಶಕ ವರ್ಷ ೧೯೪೫)  
Belagavi, Monday, September 25, 2023 (Ashwayuja masa 03, Shaka Varsha 1945)

ನಂ. ೭೭  
No. 77



ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಜಿಲ್ಲಾ ನೋಂದಣಾಧಿಕಾರಿಗಳ ಕಾರ್ಯಾಲಯ ಬಾಗಲಕೋಟೆ ಜಿಲ್ಲೆ

ಅಧಿಸೂಚನೆ

ಸಂಖ್ಯೆ: ನೋ&ಮು/ಸಿವಿಸಿ/99/2023-24, ಬೆಂಗಳೂರು, ದಿನಾಂಕ: 25-09-2023.

ವಿಷಯ: ಬಾಗಲಕೋಟೆ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಬರುವ ಬದಾಮಿ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ ನೋಂದಣಿಗಾಗಿ, 2023-24 ನೇ ಸಾಲಿನ ಪರಿಷ್ಕೃತ ಮಾರುಕಟ್ಟೆ ಮೌಲ್ಯಗಳ ಮಾರ್ಗಸೂಚಿಯ ದರಪಟ್ಟಿಯ ಕುರಿತು.

ಉಲ್ಲೇಖ:1) ಬಾದಾಮಿ ಉಪಸಮಿತಿ ನಡವಳಿ ಸಂಖ್ಯೆ:ಸ್ಥಿಮಾನಿಸ/ಬಿಡಿಎಮ್/2023-24, ದಿನಾಂಕ:05-09-2023

2) ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: ನೋ&ಮು/ಸಿವಿಸಿ/99/2023-24, ದಿನಾಂಕ:25-09-2023.

\*\*\*\*\*

(೧)

1. ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯಲ್ಲಿ ಎಲ್ಲಾ ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯ ಸ್ಥಿರಾಸ್ಥಿಗಳ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ದಿನಾಂಕ: 01-01-2019 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಜಾರಿಗೆ ತರಲಾಗಿತ್ತು.
2. ಪರಿಷ್ಕೃತ ಮಾರ್ಗಸೂಚಿ ದರಪಟ್ಟಿಗಳನ್ನು ಸಾರ್ವಜನಿಕರಿಗೆ ಲಭ್ಯವಾಗಿರುವಂತೆ ಆಯಾ ಉಪನೋಂದಣಿ ಕಛೇರಿಗಳಲ್ಲಿ/ಜಿಲ್ಲಾನೋಂದಣಿ ಕಛೇರಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿತ್ತು. ಮೌಲ್ಯಮಾಪನ ಉಪ-ಸಮಿತಿಗಳ ಸಭೆಯಲ್ಲಿ ಸಾರ್ವಜನಿಕರಿಂದ ಸ್ವೀಕೃತವಾದ ಆಕ್ಷೇಪಣೆ /ಸಲಹೆ/ಸೂಚನೆಗಳನ್ನು ಕೂಲಂಕುಷವಾಗಿ ಸಂಬಂಧಿಸಿದ ಉಪ-ಸಮಿತಿಗಳಲ್ಲಿ ಪರಿಶೀಲಿಸಿ, ಸೂಕ್ತ ಕ್ರಮ ಜರುಗಿಸಿ ಈ ಕ್ರಮವಹಿಸಿರುವ ವಿಷಯವನ್ನು ಉಲ್ಲೇಖ(2)ರ ಕೇಂದ್ರಮೌಲ್ಯ ಮಾಪನ ಸಮಿತಿಯಲ್ಲಿ ಆಡಳಿತಾತ್ಮಕ ಅನುಮೋದನೆ ಪಡೆದು ಅಂತಿಮಗೊಳಿಸಲಾಗಿದೆ.
3. ಪ್ರಸ್ತುತ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಆಸ್ತಿಯ ಅಂದಾಜು ಸರಾಸರಿ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿಯ ಪರಿಷ್ಕರಣೆ ಮತ್ತು ಪ್ರಕಟಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು, 2003ರ ಪ್ರಕಾರ ಕರ್ನಾಟಕ ಸರ್ಕಾರವು ರಚಿಸಿರುವ ಕೇಂದ್ರ ಮೌಲ್ಯ ಮಾಪನ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ಥಿಗಳ ಮೌಲ್ಯಗಳಲ್ಲಿ ಆಗಿರುವ ಭೌತಿಕ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ಥಿಯ ಪರಿಷ್ಕೃತ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯು ನ್ಯೂನತೆಗಳನ್ನು ಸರಿಪಡಿಸಿ ಪರಿಷ್ಕರಿಸಿದ ಸ್ಥಿರಾಸ್ಥಿಯ ಪರಿಷ್ಕೃತ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ದರಗಳನ್ನು ಈ ಮೂಲಕ ಪರಿಷ್ಕರಿಸಿ ಪ್ರಕಟಿಸಲಾಗಿದೆ. ಸದರಿ ಮಾರ್ಗಸೂಚಿ ದರಗಳು ಅನುಬಂಧದಲ್ಲಿರುವ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕೆಳಗೆ ಪಟ್ಟಿ ಮಾಡಿರುವ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಒಳಪಡುವ ಸ್ಥಿರಾಸ್ಥಿಗಳು ಮತ್ತು ಕಟ್ಟಡಗಳಿಗೆ ಅನ್ವಯಿಸುತ್ತದೆ. ಈ ಅಧಿಸೂಚನೆಯು 2023-24ನೇ ಸಾಲಿಗೆ “ದಿನಾಂಕ:01-10-2023 ರಿಂದ” ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.
4. ಈ ಕೆಳಕಂಡ ಬಾದಾಮಿ ಉಪ ನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ಥಿಗಳ ಪರಿಷ್ಕೃತ ಮಾರುಕಟ್ಟೆ ಮೌಲ್ಯ ಮಾರ್ಗಸೂಚಿ ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಹಾಗೂ ರೆಡಿರೆಕ್ಟರ್‌ಗಳನ್ನು ಕ್ರಮವಾಗಿ ಅನುಬಂಧ -1, ಅನುಬಂಧ -2 ಮತ್ತು ಅನುಬಂಧ - 3 ರಲ್ಲಿ ಪ್ರಕಟಿಸಲಾಗಿದೆ.

1	ಅಧಿಸೂಚನೆ	1 to 2
2	ಬಾದಾಮಿ ಉಪನೋಂದಣಿ ಕಛೇರಿ	3 to 55

ಎಸ್ ಜಿ ನ್ಯಾಮಗೌಡ

ಜಿಲ್ಲಾ ನೋಂದಣಾಧಿಕಾರಿಗಳು ಮತ್ತು ಮುದ್ರಾಂಕಗಳ ಉಪ- ಆಯುಕ್ತರು  
ಬಾಗಲಕೋಟೆ ಜಿಲ್ಲೆ ಮತ್ತು ಸದಸ್ಯರು ಕೇಂದ್ರ ಮೌಲ್ಯ ಮಾಪನ ಸಮಿತಿ

## ಅನುಬಂಧ-1

(ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಹಾಗೂ ಮಂಗಳೂರು ನಗರ /ತಾಲ್ಲೂಕು, ಮುಲ್ಕಿ, ಉಡುಪಿ, ಮಂಗಳೂರು ಜಿಲ್ಲೆ ಹೊರತುಪಡಿಸಿ) ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

1. ಅ. ಈ ಕೆಳಕಂಡ ಕೃಷಿ ಜಮೀನು ಅಥವಾ ಭೂ ಪರಿವರ್ತನೆಯಾದ \*ಅಭಿವೃದ್ಧಿಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(i)	5 ಗುಂಟೆ ವಿಸ್ತೀರ್ಣದ ವರೆಗಿನ (5 ಗುಂಟೆ ಸೇರಿದಂತೆ)	ಜಮೀನಿಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
-----	--	---

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಆಯಾ ಪ್ರದೇಶದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

ಸಿವಿಸಿ ನಿಯಮಗಳು, 2003 ರ ನಿಯಮ 6(2) (a) ರನ್ವಯ ಈ ಕೆಳಕಂಡಂತೆ ದರ ನಿಗದಿಪಡಿಸಿದೆ:

ಪಟ್ಟಣ ಪಂಚಾಯ್ತಿ/ಪುರಸಭೆ/ನಗರಸಭೆ/ ಮಹಾನಗರ ಪಾಲಿಕೆ ವ್ಯಾಪ್ತಿಯ “ಒಳಗೆ ಬರುವ ಸ್ಥಿರಾಸ್ತಿಗಳಿಗೆ” ಸಂಬಂಧಿಸಿದಂತೆ:

ಆ. ಕೆಳಕಂಡ ಭೂಪರಿವರ್ತನೆಯಾದ ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಿಭಾರೆ ಮಾಡಿದಾಗ ಕೆಳಕಂಡಂತೆ ದರಗಳನ್ನು ಅಳವಡಿಸುವುದು.

(ii)	5 ಗುಂಟೆಯಿಂದ ಮೇಲ್ಪಟ್ಟು 7.5 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (7.5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 70% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iii)	7.5 ಗುಂಟೆಯಿಂದ ಮೇಲ್ಪಟ್ಟು 10 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (10 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 65% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.
(iv)	10 ಗುಂಟೆಯಿಂದ ಮೇಲ್ಪಟ್ಟು 20 ಗುಂಟೆಯವರೆಗಿನ ವಿಸ್ತೀರ್ಣದ ಜಮೀನಿಗೆ (20 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 60% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.

(v)	20 ಗುಂಟೆಯಿಂದ ಮೇಲ್ಪಟ್ಟು 40 ಗುಂಟೆಯವರೆಗಿನ (1 ಎಕರೆ) ವಿಸ್ತೀರ್ಣದ ಜಮೀನಿಗೆ (40 ಗುಂಟೆ ಸೇರಿದಂತೆ)	ಆಯಾ ಪ್ರದೇಶದ ನಿವೇಶನದ ದರವನ್ನು 55% ರಷ್ಟು ಅಥವಾ ಆಯಾ ಕೃಷಿ ಜಮೀನಿನ ತರಹದ ದರ (ಪ್ರತಿ ಎಕರೆ ದರಗಳನ್ನು ಪ್ರತಿ ಚದರ ಮೀಟರ್‌ಗೆ ಪರಿವರ್ತಿಸಿದಾಗ ಬರುವ ದರ), ಯಾವುದು ಹೆಚ್ಚು ಅದನ್ನು ಅಳವಡಿಸತಕ್ಕದ್ದು.						
(vi)	1 ಎಕರೆ ಮೇಲ್ಪಟ್ಟ ವಿಸ್ತೀರ್ಣದ ಜಮೀನಿಗೆ	ಆಯಾ ಕೃಷಿ ಜಮೀನಿನ ಈ ಕೆಳಗಿನ ತರಹದ ದರ <table border="1" style="margin-left: auto; margin-right: auto;"> <tr> <td>ಕೈಗಾರಿಕೋಪಯೋಗಿ</td> <td>55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಸೋಪಯೋಗಿ</td> <td>65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).</td> </tr> <tr> <td>ವಾಣಿಜ್ಯೋಪಯೋಗಿ / ವಸತಿಯೇತರ</td> <td>80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)</td> </tr> </table>	ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).	ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)
ಕೈಗಾರಿಕೋಪಯೋಗಿ	55% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಸೋಪಯೋಗಿ	65% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ).							
ವಾಣಿಜ್ಯೋಪಯೋಗಿ / ವಸತಿಯೇತರ	80% (ಮೂಲ ಕೃಷಿ ಜಮೀನಿನ ದರಕ್ಕೆ ಹೆಚ್ಚಿನ ದರ)							

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ಕೈಗಾರಿಕೆ ಮತ್ತು ವಾಣಿಜ್ಯೋಪಯೋಗಿ/ ವಸತಿಯೇತರ ಉದ್ದೇಶಗಳು) ಸ್ವತ್ತು/ಜಮೀನುಗಳಿಗೆ ಸಕ್ಷಮ ಪ್ರಾಧಿಕಾರದ ನಿವೇಶನ ದರವನ್ನು (ವಸತಿಯೇತರ/ವಾಣಿಜ್ಯೋಪಯೋಗಿ/ ಸ್ವತ್ತಿನ ದರದೊಂದಿಗೆ) ಅಳವಡಿಸಿಕೊಳ್ಳತಕ್ಕದ್ದು.

2. ಪಟ್ಟಣ ಪಂಚಾಯಿ/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆ ವ್ಯಾಪ್ತಿಯ "ಹೊರಗೆ ಬರುವ ಸ್ಥಿರಾಸ್ತಿಗಳಿಗೆ" ಸಂಬಂಧಿಸಿದಂತೆ:

ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದಿದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡಂತೆ ಹೆಚ್ಚಳ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸತಕ್ಕದ್ದು.

(i)	5 ಗುಂಟೆ ಮೇಲ್ಪಟ್ಟು 10 ಗುಂಟೆವರೆಗಿನ ಜಮೀನುಗಳಿಗೆ ಶೇ. 65% ರಷ್ಟು ಆಯಾ ಮೂಲ ಕೃಷಿ ಜಮೀನಿನ ಹೆಚ್ಚಿನ ದರಕ್ಕೆ ಅಳವಡಿಸತಕ್ಕದ್ದು.	
(ii)	ಕೈಗಾರಿಕೋಪಯೋಗಿ	55 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಸೋಪಯೋಗಿ	65 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iv)	ವಾಣಿಜ್ಯೋಪಯೋಗಿ/ ವಸತಿಯೇತರ	80 % (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

- ಅಭಿವೃದ್ಧಿ ಹೊಂದದ ಸ್ವತ್ತುಗಳು ಅಂದರೆ: ಭೂಪರಿವರ್ತನೆಯಾದ ನಂತರ ಸಕ್ಷಮ ಪ್ರಾಧಿಕಾರದಿಂದ ಸ್ವತ್ತಿನ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಸ್ವತ್ತಿನ ಒಳಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ ವ್ಯವಸ್ಥೆ, ಬಡಾವಣೆಯಲ್ಲಿನ ಸರ್ವೆ ವೃತ್ತ / ಆಂತರಿಕ ರಸ್ತೆಗಳು ಇತ್ಯಾದಿ.... ಅಭಿವೃದ್ಧಿಪಡಿಸದೆ ಇರುವ ಪ್ರದೇಶವಾಗಿರುತ್ತದೆ.
- 3. ಕರ್ನಾಟಕ ಭೂಸುಧಾರಣೆ ಕಾಯ್ದೆ, 1961 ರ ಕಲಂ 109ರ ಅಡಿಯಲ್ಲಿ ಕೃಷಿಯೇತರ ಚಟುವಟಿಕೆಗಳಿಗೆ ಜಮೀನು ಖರೀದಿಸಲು ಸರ್ಕಾರದಿಂದ ಅನುಮತಿ ನೀಡಲಾದ ಹಂತದಲ್ಲಿ / ಸಂದರ್ಭದಲ್ಲಿ ಮಾತ್ರ ಪೂರ್ಣ ಸರ್ವೆ ನಂ/ಹಿಸ್ಸಾ ಸರ್ವೆ ನಂ/ಭಾಗಶಃ ಸರ್ವೆ ನಂ / 10 ಗುಂಟೆಗೆ ಮೇಲ್ಕಟ್ಟು ವಿಸ್ತೀರ್ಣವುಳ್ಳ ಜಮೀನುಗಳಿಗೆ ಮಾರುಕಟ್ಟೆ ಮಾರ್ಗಸೂಚಿ ದರಗಳನ್ನು ನಿಗದಿಪಡಿಸುವಾಗ ಆಯಾ ಉದ್ದೇಶಕ್ಕೆ ಭೂಪರಿವರ್ತಿತ ಜಮೀನುಗಳ ದರಗಳಂತೆ ಪರಿಗಣಿಸಿ, ಕ್ರಮ ಸಂಖ್ಯೆ 1(ಆ) ಮತ್ತು 2 ರಲ್ಲಿರುವ ದರಗಳನ್ನು ಮಾತ್ರ ವಿಧಿಸಲು ಅವಕಾಶವಿರುತ್ತದೆ. ಇತರೆ ಸಂದರ್ಭಗಳಲ್ಲಿ ಅಂದರೆ, ಸದರಿ ಅನುಮತಿ ನೀಡಿದ ತರುವಾಯದ/ನಂತರದ ವ್ಯವಹಾರಗಳಿಗೆ ಸದರಿ ಕ್ರಮ ಸಂಖ್ಯೆ 1 ಮತ್ತು 2 ರಲ್ಲಿ ನಮೂದಿಸಿರುವ ಸೂಚನೆಗಳು / ಷರತ್ತುಗಳು ಅನ್ವಯವಾಗುತ್ತವೆ.
- 4. ಮಾರ್ಗಸೂಚಿ - ಪಟ್ಟಿಯಲ್ಲಿ ದರ ನಿಗದಿಪಡಿಸದೇ ಇರುವ ಕೃಷಿ (5 ಗುಂಟೆ ವಿಸ್ತೀರ್ಣದ ವರೆಗಿನ ಜಮೀನು ಸೇರಿ) ಕೃಷಿಯೇತರ ಜಮೀನುಗಳು / ಸ್ವತ್ತುಗಳಿಗೆ ರಾಷ್ಟ್ರೀಯ ಹೆದ್ದಾರಿ / ಬೈಪಾಸ್ / ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಗಳಿಗೆ 50% ರಷ್ಟು, ರಾಜ್ಯ ಹೆದ್ದಾರಿಗಳಿಗೆ ಹೊಂದಿಕೊಂಡಿದ್ದಲ್ಲಿ ಆಯಾ ಪ್ರದೇಶದ ದರಕ್ಕೆ 35% ರಷ್ಟು, ಜಿಲ್ಲಾಮುಖ್ಯ ರಸ್ತೆ ಅಥವಾ 80 ಅಡಿ ಅಗಲದ (ಆರ್ಟೀರಿಯಲ್) ರಸ್ತೆಗೆ ಹೊಂದಿಕೊಂಡಿದ್ದಲ್ಲಿ, ಆಯಾ ಪ್ರದೇಶದ ದರಕ್ಕೆ 30% ರಷ್ಟು ದರ ನಿಗದಿಪಡಿಸುವುದು.
- 5. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 50 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. (ಈಗಾಗಲೇ ವಾಣಿಜ್ಯ/ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ).
- 6. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೇ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ/ಸರ್ವಿಸ್ ಅಪಾರ್ಟ್‌ಮೆಂಟ್‌ಗಳಿಗೆ ವಾಸೋಪಯೋಗಿ ಅಪಾರ್ಟ್‌ಮೆಂಟ್‌/ಫ್ಲಾಟ್‌ಗಳ ದರದ 40% ರಷ್ಟು ಹಾಗೂ ವಾಣಿಜ್ಯ (ಮಾಲ್ / ಮಲ್ಟಿಪ್ಲೆಕ್ಸ್) ಗೆ ಶೇ. 50 ರಷ್ಟು ನಿಗದಿಪಡಿಸುವುದು. (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
- 7. ಮೂಲ ನಿವೇಶನಗಳಿಗೆ ಅಥವಾ ಯಾವುದೇ ಎರಡು ಕಡೆ ರಸ್ತೆಗೆ ಹೊಂದಿರುವ ನಿವೇಶನಗಳಿಗೆ ಆಯಾ ಪ್ರದೇಶದ ನಿವೇಶನ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.

8. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ವಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಯಾವ ಪ್ರದೇಶಗಳಲ್ಲಿ ಕೈಗಾರಿಕ ದರವನ್ನು ನಿಗದಿಪಡಿಸದೇ ಇರುವ 10 ಗುಂಟೆಗಿಂತ ಕಡಿಮೆ ಇರುವ ಕೈಗಾರಿಕೋಪಯೋಗಿ ಪ್ರದೇಶದ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರ ನಿಗದಿಪಡಿಸುವುದು. 10 ಗುಂಟೆಗಿಂತ ಹೆಚ್ಚಿನ ವಿಸ್ತೀರ್ಣದ ಕೈಗಾರಿಕೋಪಯೋಗಿ ಸ್ವತ್ತುಗಳಿಗೆ 10 ಗುಂಟೆ ವರೆಗಿನ ಪ್ರದೇಶಕ್ಕೆ ಅಥವಾ ಕಟ್ಟಡ ಆಕ್ರಮಿಸಿರುವ ಜಾಗಕ್ಕೆ ಯಾವುದು ಹೆಚ್ಚು ಆ ಜಾಗಕ್ಕೆ ನಿವೇಶನದ ದರ (ಚದರ ಮೀಟರ್) ಅಳವಡಿಸಿ, ತದನಂತರದ ಖಾಲಿ ಜಾಗದ ವಿಸ್ತೀರ್ಣಕ್ಕೆ ನಿವೇಶನ ದರದ ಶೇಕಡ 50 ರಷ್ಟು ದರಗಳನ್ನು ಅಳವಡಿಸಿ, ದರ ನಿಗದಿಪಡಿಸುವುದು.
9. ವಿಲ್ಲಾಮೆಂಟ್ ಮತ್ತು ಅಪಾರ್ಟ್‌ಮೆಂಟ್‌ಗಳ ಅಥವಾ ಯಾವುದೇ ದಸ್ತಾವೇಜಿನಲ್ಲಿ ಸೂಪರ್ ಬಿಲ್ಡ್ ಎರಿಯಾ ದರಗಳನ್ನು ಅನ್ವಯಿಸುವಲ್ಲಿ ಓಪನ್ ಟೆರೇಸ್ / ಗಾರ್ಡನ್ ಎರಿಯಾ/ ಎಕ್ಸ್‌ಕ್ಯೂಸಿವ್ ಯೂಸೇಜ್ ಎರಿಯಾಗಳಿಗೆ 40% ರಷ್ಟು ಸೂಪರ್ ಬಿಲ್ಡ್ ಎರಿಯಾ ದರಗಳನ್ನು ನಿಗದಿಪಡಿಸುವುದು.
10. ಅನುಬಂಧ-3 ರಲ್ಲಿಯೆ ಆಪಾರ್ಟ್‌ಮೆಂಟ್ / ಫ್ಲಾಟ್ ದರಗಳು ಸೂಪರ್ ಬಿಲ್ಡ್ ಎರಿಯಾದ ಪ್ರಾಥಮಿಕ ದರಗಳಾಗಿರುತ್ತವೆ.  
(only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ. = ಸೂಪರ್ ಬಿಲ್ಡ್ ಎರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ.  
ಅನುಬಂಧ- 2 ರಲ್ಲಿಯೆ ಅಪಾರ್ಟ್‌ಮೆಂಟ್ ದರಗಳಿಗೆ ಹೆಚ್ಚುವರಿ ಅಂತಸ್ತಿನ ಮೌಲ್ಯ ಮಾತ್ರ ಅಳವಡಿಸಬೇಕು.
11. ಅನುಬಂಧ-2 ರಲ್ಲಿಯೆ ವಿಲ್ಲಾ / ರೋ ಹೌಸ್‌ಗಳ ದರಗಳು ವಿಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ವಿಲ್ಲಾ / ರೋ ಹೌಸ್ ಒಟ್ಟು ಮೌಲ್ಯ =ವಿಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ವಿಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ ಹೊಸದರಗಳನ್ನು ನಿಗದಿಪಡಿಸುವಲ್ಲಿ ಈ ಅಂಶಗಳನ್ನು ಪರಿಗಣಿಸಬೇಕು.
12. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಅಪಾರ್ಟ್‌ಮೆಂಟ್ / ವಿಲ್ಲಾ / ರೋ ಹೌಸ್ ಗಳು/ ವಿಲ್ಲಾಮೆಂಟ್ ಹೈಬ್ರಿಡ್ /ಇತರೆಗಳಿಗೆ ಅನುಬಂಧ 3 ರಲ್ಲಿಯೆ ಪ್ರಸ್ತಾವನೆಗಳನ್ನು ಹೊರತುಪಡಿಸಿ, ಉಳಿದ ಯಾವುದೇ ರೀತಿಯ ಯೋಜನೆಗಳು ಬಂದಲ್ಲಿ ಕೇಂದ್ರ ಮೌಲ್ಯ ಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.

13. ಸ್ಥಳೀಯ ಸಂಸ್ಥೆಗಳು ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡ ದಿನಾಂಕದಿಂದ ಸಂಬಂಧಿಸಿದ ದರಗಳನ್ನು ಅಳವಡಿಸಬೇಕು. (ಉದಾ: ನಗರಸಭೆಯು ಮಹಾನಗರ ಪಾಲಿಕೆಯಾದಾಗ / ಪಟ್ಟಣ ಪುರಸಭೆಗಳು ನಗರಸಭೆಯಾದಾಗ / ಗ್ರಾಮ ಪಂಚಾಯ್ತಿಗಳು, ಪಟ್ಟಣ ಪಂಚಾಯ್ತಿಯಾಗಿ ಉನ್ನತೀಕರಣಗೊಂಡಲ್ಲಿ / ಮೇಲ್ವರ್ಗಗೊಂಡಾಗ ಸಂಬಂಧಿಸಿದ ಪಟ್ಟಣ ಪಂಚಾಯ್ತಿ/ಪುರಸಭೆ/ ನಗರಸಭೆ/ಮಹಾನಗರ ಪಾಲಿಕೆಯ ಕಟ್ಟಡ ದರಗಳನ್ನು ಅಳವಡಿಸಬೇಕು).

14. ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ದಸ್ತಾವೇಜುಗಳಿಗೂ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ದರವನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ಹಾಗೆಯೇ ಕಾವೇರಿ-2 ತಂತ್ರಾಂಶದಲ್ಲಿ ಆನ್‌ಲೈನ್‌ನಲ್ಲಿ ದಿನಾಂಕ: 01-10-2023 ರಿಂದ ನೋಂದಣಿ ಮಾಡಿಕೊಳ್ಳುವ ದಸ್ತಾವೇಜುಗಳಿಗೆ ಹೊಸದಾಗಿ ನಿಗದಿಪಡಿಸಿರುವ ಸ್ಥಿರಾಸ್ತಿಗಳ ಮಾರ್ಗಸೂಚಿ ದರಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ, 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.

15. 1 ಚದರ ಮೀಟರ್=10.764 ಚದರ ಅಡಿಗಳು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

16. Super built-up area in square meter-1.25 X Carpet Area in square meter.

ಉದಾ:- ಒಂದು ಪ್ಲಾಟ್‌ನಲ್ಲಿ 120 ಚ.ಮೀ.ಕಾರ್ಪೆಟ್ ಎರಿಯಾ

ಸೂಪರ್ ಬಿಲ್ಡ್‌ಪ್ ಎರಿಯಾ, ಚದರ ಮೀಟರ್ = 1.25 X 120 = 150 ಚದರ ಮೀಟರ್ ಸೂಪರ್ ಬಿಲ್ಡ್‌ಪ್ ಎರಿಯಾ

ದರಪಟ್ಟಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲಾಟ್‌ನ ಸೂಪರ್ ಬಿಲ್ಡ್‌ಪ್ ಎರಿಯಾ ದರ ರೂ.25000/- ಪ್ರತಿ ಚ.ಮೀ.

ಫ್ಲಾಟ್‌ನ ಒಟ್ಟು ಮೌಲ್ಯ = 150 X 25000=37,50,000/-

ಅಥವಾ

ಫ್ಲಾಟ್‌ನ ಒಟ್ಟು ಮೌಲ್ಯ =(1.25 X120)X25000 =37,50,000/-

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ ಮತ್ತು  
ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು.

2. ಕೇಂದ್ರ ಮೌಲ್ಯಮಾಪನ ಸಮಿತಿ. (ಬೆಂಗಳೂರುನಗರ, ಗ್ರಾಮಾಂತರ ಮತ್ತು ರಾಮನಗರ ಹೊರತುಪಡಿಸಿ)

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ PWD ಪ್ರಸ್ತಾವಿತ ಕಟ್ಟಡಗಳ ದರಗಳು (ಲೋಕೋಪಯೋಗಿ ಇಲಾಖೆ ಪತ್ರ ದಿನಾಂಕ: 29-10-2018)

ಕ್ರ.ಸಂ.	ಕಟ್ಟಡದತರಹ	ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ /ನಗರಸಭೆ /ಪಟ್ಟಣ ಪುರಸಭೆ/ ಪಟ್ಟಣ ಪಂಚಾಯಿತಿ ಪ್ರದೇಶ ಕಛೇರಿ		ರಾಜ್ಯಾದ್ಯಂತ ಇತರೆ ಉಳಿದ ಪ್ರದೇಶಗಳಿಗೆ	
		ನೆಲಮಹಡಿ	ಮೇಲ್ಮಹಡಿ	ನೆಲಮಹಡಿ	ಮೇಲ್ಮಹಡಿ
		ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ	ಪ್ರತಿಚ.ಮೀ. ರೂಗಳಲ್ಲಿ
1	ಆರ್.ಸಿ.ಸಿಫಾವಣಿ, ಕಾಂಪ್ರೀಟ್/ಇಟ್ಟಿಗೆಗೋಡೆ, ಮಾರ್ಬಲ್, ನೆಲಹಾಸು, ತೇಗದಮರದಕಿಟಕಿಮತ್ತುಬಾಗಿಲುಗಳು	18183	16298	14600	14000
2	ಆರ್.ಸಿ.ಸಿಫಾವಣಿ, ಇಟ್ಟಿಗೆಗೋಡೆ, ಗ್ರಾನೈಟ್‌ಲಹಾಸು, ತೇಗದಮರದಕಿಟಕಿಮತ್ತುಬಾಗಿಲುಗಳು	16963	15300	14400	13800
3	ಆರ್.ಸಿ.ಸಿಫಾವಣಿ, ಕಾಂಪ್ರೀಟ್ / ಇಟ್ಟಿಗೆಗೋಡೆ, ವಿಟ್ರಿಫೈಡ್‌ಲಹಾಸು, ಹೊನ್ನೆಮರದಕಿಟಕಿಮತ್ತುಬಾಗಿಲುಗಳು	14690	13000	11300	10800
4	ಆರ್.ಸಿ.ಸಿಫಾವಣಿ, ಕಾಂಪ್ರೀಟ್ / ಇಟ್ಟಿಗೆಗೋಡೆ, ಮೊಸಾಯಿಕ್/ ಪಾಲಿಷ್ಡ್/ ಸೆರಾಮಿಕ್/ ಶಾಹಬಾದಕಡಪ/ ಬೇತಮ್ಮಲಿ/ ರೆಡಾಕ್ಸೈಡ್‌ಲಹಾಸು, ಕಾಡಿನಮರ/ ಉಕ್ಕಿನಕಿಟಕಿಮತ್ತುಬಾಗಿಲುಗಳು.	14524	12584	10800	10300
5	ಮದ್ರಾಸ್ಸಾರಸಿ/ ಕಡಪತಾರಸಿ, ಮಂಗಳೂರುಹೆಂಚು, ಇಟ್ಟಿಗೆ/ ಮಣ್ಣಿನಗೋಡೆ, ಎ.ಸಿ.ಶೀಟ್ರಾವಣಿ, ರೆಡಾಕ್ಸೈಡ್‌ಲಹಾಸು, ಕಾಡಿನಮರದಕಿಟಕಿಮತ್ತುಬಾಗಿಲುಗಳು	11518	10064	4300	3800
6	ಕರಿಹೆಂಚು, ಮಣ್ಣಿನಮೇಲ್ಮಡ್ಡಿ, ಕಡಪಸ್ಕಾಬ್ ಇಟ್ಟಿಗೆ/ಮಣ್ಣಿನಗೋಡೆ, ಕಾಡಿನಮರದಕಿಟಕಿಬಾಗಿಲುಗಳು	6000	5200	3600	

ಷರಾ: 1. ಮೇಲ್ಕಂಡ ದರಗಳಲ್ಲಿ ಕನಿಷ್ಠ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ/ನೈರ್ಮಲೀಕರಣ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ(cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು (2/3) ದರಗಳನ್ನು ಅಳವಡಿಸಿಕೊಳ್ಳಬೇಕು.

3. ಬಿ.ಎಂ.ಆರ್.ಡಿ.ಎ ವ್ಯಾಪ್ತಿಗೆ ಶೇ 3.00 ರಷ್ಟು ಏರಿಯಾ ವೇಟೇಜ್ (Weightage) ಸೇರಿದ ಮೇಲ್ಕಂಡ ದರಗಳಾಗಿರುತ್ತದೆ. ಈ ದರಗಳಿಗೆ ಜಿ.ಎಸ್.ಟಿ ಸೇರಿರುವುದಿಲ್ಲ.



## 2. ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ವತ್ತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್‌ಗಳಿಗೆ (ಸೂಪರ್‌ಬಿಲ್ಡಿಂಗ್‌ಗಳಿಗೆ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ಕಾವಣಿಯುಳ್ಳ	ಮೇಲ್ಕಾವಣಿರಹಿತ
		(Covered Car parking )	(Open Car parking)
1	ರೂ.50,00,000/- ವರೆಗೆ	ರೂ. 2,00,000	ರೂ. 1,85,000
2	ರೂ.50,00,001/- ರಿಂದರೂ.1,00,00,000/- ವರೆಗೆ	ರೂ. 2,50,000	ರೂ. 2,00,000
3	ರೂ.1,00,00,001/-ರಿಂದಮೇಲ್ಕಟ್ಟು	ರೂ. 3,00,000	ರೂ. 2,50,000

### 3. ಅಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರುಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರುಹೆಚ್ಚುವರಿ
1	ನಲಂತಸ್ತಿನಿಂದ 5 ಅಂತಸ್ತಿನವರೆಗೆ	ಯಾವುದೇಹೆಚ್ಚುವರಿದರಇಲ್ಲ.	7	11ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಪರಿಮಾಡಮೌಲ್ಯ+ 3.0.%
2	6ನೇಅಂತಸ್ತಿಗೆ	ಸೂಪರ್ ಬಿಲ್ಡಿಂಗ್‌ಪರಿಮಾಡಮೌಲ್ಯ+ 0.5%	8	12ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಪರಿಮಾಡಮೌಲ್ಯ + 3.5%
3	7ನೇಅಂತಸ್ತಿಗೆ	ಸೂಪರ್ ಬಿಲ್ಡಿಂಗ್‌ಪರಿಮಾಡಮೌಲ್ಯ+ 1.0%	9	13ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಪರಿಮಾಡಮೌಲ್ಯ+ 4.0.%
4	8ನೇಅಂತಸ್ತಿಗೆ	ಸೂಪರ್ ಬಿಲ್ಡಿಂಗ್‌ಪರಿಮಾಡಮೌಲ್ಯ+ 1.5%	10	14ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಪರಿಮಾಡಮೌಲ್ಯ+ 4.5%
5	9ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಪರಿಮಾಡಮೌಲ್ಯ +2.0%	11	15ನೇಅಂತಸ್ತುಮತ್ತುಮೇಲ್ಕಟ್ಟು	ಸೂಪರ್‌ಬಿಲ್ಡಿಂಗ್‌ಪರಿಮಾಡಮೌಲ್ಯ +5.0%
6	10ನೇಅಂತಸ್ತಿಗೆ	ಸೂಪರ್‌ಬಿಲ್ಡಿಂಗ್‌ಪರಿಮಾಡಮೌಲ್ಯ+ 2.5%			

ಅಪಾರ್ಟ್‌ಮೆಂಟ್ / ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000ಮೌಲ್ಯದ (1000 ಚದರಮೀಟರ್ X ರೂ.3000 ಪ್ರತಿಚದರಮೀಟರ್‌ಗೆ) ಅಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	ನೆಲಅಂತಸ್ತಿನಿಂದಯಿಂದ 5 ಅಂತಸ್ತು	30,00,000+ ಯಾವುದೇಹೆಚ್ಚುವರಿದರಇಲ್ಲ.	7	11ನೇಅಂತಸ್ತು	30,00,000+(30,00,000 X 3.0%)=30,90,000/-
2	6ನೇಅಂತಸ್ತು	30,00,000+(30,00,000 X 0.5%)=30,15,000/-	8	12ನೇಅಂತಸ್ತು	30,00,000+(30,00,000 X 3.5%)=31,05,000/-
3	7ನೇಅಂತಸ್ತು	30,00,000+(30,00,000 X 1.0%)=30,30,000/-	9	13ನೇಅಂತಸ್ತು	30,00,000+(30,00,000 X 4.0%)=31,20,000/-
4	8ನೇಅಂತಸ್ತು	30,00,000+(30,00,000 X 1.5%)=30,45,000/-	10	14ನೇಅಂತಸ್ತು	30,00,000+(30,00,000 X 4.5%)=31,35,000/-
5	9ನೇಅಂತಸ್ತು	30,00,000+(30,00,000 X 2.0%)= 30,60,000/-	11	15ನೇಅಂತಸ್ತುಮತ್ತುಮೇಲ್ಮುಟ್ಟು	30,00,000+(30,00,000 X 5.0%)=31,50,000/-
6	10ನೇಅಂತಸ್ತು	30,00,000+(30,00,000 X 2.5%)=30,75,000/-			

**4. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ಡು ಮ್ಯೂನಿಟಿಹೌಸ್‌ಗಳ ವಿಶೇಷಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿದರನಿಗಿಡಿಪಡಿಸುವುದು.**

1) ವಿನಾಯಿತಿನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್‌ನಿಂದ ದರಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್ ಬಿಲ್ಡಿಂಗ್‌ನಿಂದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿದರ. (ಅಂದರೆ 5 ಗುಂಪುಗಳಿಗೆ - 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

5. 2023-24 ನೇಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ಅನ್ನು ಅನುಷ್ಠಾನಗೊಳಿಸುವಲ್ಲಿ ಹಳೆಯ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳ ಮಾರ್ಗ ಸೂಚಿದರ ನಿಗದಿಪಡಿಸುವ ಪ್ರಸ್ತಾವನೆಗೆ ಸಂಬಂಧಿಸಿದಂತೆ:


ಸಾಮಾನ್ಯವಾಗಿ ಅಪಾರ್ಟ್‌ಮೆಂಟ್ ಮಾರ್ಗವಾದ \*ಹತ್ತುವರ್ಷಗಳ ನಂತರ (ಸಕ್ಷಮ ಪ್ರಾಧಿಕಾರದಿಂದ ಮಂಜೂರಾದ ನಕ್ಷೆ, Occupancy Certificate ಇತ್ಯಾದಿ ದಾಖಲೆಗಳ ಪ್ರಕಾರ) ಶೇ. 95 ಕ್ಕೂ ಹೆಚ್ಚಿನ ಫ್ಲಾಟ್‌ಗಳು ಖರೀದಿಸಲಾಗಿದ್ದು, ಪುನಃ ಎರಡನೇ ಬಾರಿ ನೋಂದಣಿಗಾಗಿ ಬರುತ್ತಿರುವುದು ಕಂಡುಬರುತ್ತದೆ, ಇಂತಹ ಸಂದರ್ಭದಲ್ಲಿ ಖರೀದಿದಾರರು ಅಥವಾ ಮಾರಾಟಗಾರರು ನಿವೇಶನದ ವಿಸ್ತೀರ್ಣ ಷೆಡ್ಯೂಲ್-ಎರಂತೆ 500 ಚ.ಮೀ. ಗೂ ಹೆಚ್ಚು ಇದ್ದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಗೆ ದರನಿಗದಿಪಡಿಸಲು ಅಗತ್ಯದಾಖಲೆ ಪ್ರತಿಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಾರ್ಗಸೂಚಿದರ ನಿಗದಿಪಡಿಸಿಕೊಳ್ಳಲು ಸಾರ್ವಜನಿಕರಿಗೆ (Single Purchaser/ ಏಕ ಖರೀದಿದಾರರಿಗೆ) ತೊಂದರೆ ಆಗದಂತೆ \*ಹತ್ತು ವರ್ಷಗಳಿಗೂ ಹೆಚ್ಚು ಹಳೆಯದಾದ ಅಪಾರ್ಟ್‌ಮೆಂಟ್‌ಗಳಿಗೆ ಮಾತ್ರ ಅನ್ವಯವಾಗುವಂತೆ ಸೂಕ್ತ ದಾಖಲೆಗಳನ್ನು (ಸಕ್ಷಮ ಪ್ರಾಧಿಕಾರದಿಂದ ನೀಡುವ ಕಟ್ಟಡ ಪರವಾನಿಗೆ ನಕ್ಷೆ, ಪ್ರಾರಂಭಿಕ ಪ್ರಮಾಣಪತ್ರ, ಸ್ವಾಧೀನ ಅನುಭವ ಪ್ರಮಾಣಪತ್ರ ಇತ್ಯಾದಿ) ಪರಿಶೀಲಿಸಿ 2017-18 ನೇ ಸಾಲಿನ ಮಾರ್ಗಸೂಚಿ ದರಪಟ್ಟಿಯ ಅನುಬಂಧ-3 ರನ್ವಯ (ಷೆಡ್ಯೂಲ್-ಎ ವಿಸ್ತೀರ್ಣದ ಮಿತಿ ಇಲ್ಲದಂತೆ) ಕೋಷ್ಟಕವನ್ನು ಮತ್ತು ವಿಶೇಷ ಸೂಚನೆಯ ಅಂಶಗಳನ್ನು ಉಪಯೋಗಿಸಿಕೊಂಡು ಕಟ್ಟಡ ದನೋಂದಣಿ ಮೌಲ್ಯ ನಿರ್ಧರಿಸಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

- ರೆಡಿರೆಕನರ್‌ನ ಕಡೆಗೆ ಇಲ್ಲದಂತೆ ವಿಶೇಷ ಸೌಲಭ್ಯಗಳ ಹೆಚ್ಚುವರಿ ದರವನ್ನು ಅಳವಡಿಸಿಕೊಂಡು ಮಾರ್ಗಸೂಚಿ ದರ ನಿಗದಿಪಡಿಸುವುದು.
- ಪ್ರತಿ ಮಾಹೆಯಲ್ಲಿ ಪ್ರಸ್ತಾವಿತ ಅಪಾರ್ಟ್‌ಮೆಂಟ್‌ಗೆ ನಿಗದಿಪಡಿಸಿದ ಮಾರ್ಗಸೂಚಿದರ, (ಗ್ರಾಮ, PID ನಂ, ಸರ್ವೆ ನಂ, ಖಾತಾನಂ, ರೇರಾಸಂಖ್ಯೆ) ಈ ಎಲ್ಲಾ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಕೇಂದ್ರ ಮೌಲ್ಯಮಾಪನ ಸಮಿತಿಗೆ ಸಲ್ಲಿಸಿ ಘಟನೋತ್ತರ ಮಂಜೂರಾತಿ ಪಡೆದು, ರಾಜ್ಯ ಪತ್ರದಲ್ಲಿ ಪ್ರಕಟಿಸಿಕೊಳ್ಳತಕ್ಕದ್ದು.
- ನಿಗದಿಪಡಿಸಿದ ಅಪಾರ್ಟ್‌ಮೆಂಟ್‌ನ ಮಾರ್ಗಸೂಚಿದರವನ್ನು (ರಾಜ್ಯಪತ್ರದಲ್ಲಿರುವಂತೆ) ಗಣಕ ಶಾಖೆಯಲ್ಲಿ ಕಾವೇರಿ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳತಕ್ಕದ್ದು.

ಸೂಚನೆ: \* ನೋಂದಣಿ ಸಮಯದಲ್ಲಿ ಹಾಜರುಪಡಿಸುವ ದಾಖಲೆಗಳಂತೆ ಪ್ರಸ್ತಾವಿತ ಕಟ್ಟಡವು ಸಕ್ಷಮ ಪ್ರಾಧಿಕಾರವು ನೀಡಿರುವ ದಾಖಲೆಗಳಂತೆ ಹತ್ತುವರ್ಷ ಹಳೆಯದಾಗಿರತಕ್ಕದ್ದು.

**List of Special Amenities provided for Apartments / Villas / Villaments / Tenament / Gated Community Houses.**

(Select the amenities by underlining the same and put ✓ mark in column no 3).

Group No	Special Amenities / Facilities /Benefits	 <b>Mark</b>
1	2	3
<b>Exempted</b>	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities are fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot lot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazaar, Nandini Milk outlet, Provision store, Parlour, Cafeteria, Super market, Plaza and similar types of amenities.	
5	All type of outdoor play area, Badminton, Tennis, Basket ball, Volley ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carrom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	

Group No	Special Amenities / Facilities /Benefits	✓ Mark
1	2	3
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlour, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlour, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ :ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ ಮೆಂಟ್ಸ್/ರೋಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪ ಮೌಲ್ಯತಡೆಗಟ್ಟುವ ನಿಯಮಾವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಸವಿತಾಲಕ್ಷ್ಮೀಪಿಬೆಳಗಲಿ

ಸದಸ್ಯ ಕಾರ್ಯದರ್ಶಿ.

ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು.

## ಅನುಬಂಧ-3

ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ ಬಹುಮಹಡಿ ಕಟ್ಟಡ/ಫ್ಲಾಟ್/ವಿಲ್ಲಮೆಂಟ್/ ಆಯಾ ಪ್ರದೇಶದಲ್ಲಿ ಬರುವ ಗುರುತಿಸಿದ ವಸತಿ ಅಪಾರ್ಟ್‌ಮೆಂಟ್‌ಗಳ ಸೂಪರ್‌ಬಿಲ್ಡಿಂಗ್ ಏರಿಯಾದ ಕನಿಷ್ಠ ಮಾರ್ಗಸೂಚಿ ದರನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ

## ಹಾಗೂ

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿ ವ್ಯಾಪ್ತಿಗೆ ಬರುವ ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ ಮಾತ್ರ ಸೂಪರ್‌ಬಿಲ್ಡಿಂಗ್ ಏರಿಯಾದ ಮಾರ್ಗಸೂಚಿ ದರನಿಗದಿಪಡಿಸುವಲ್ಲಿ ಉಪಯೋಗಿಸಲು ಬೇಕಾಗಿರುವ ಕೋಷ್ಟಕ:

ದರಗಳು ಈ ಕೆಳಕಂಡ ಸಂದರ್ಭಗಳಲ್ಲಿ ಮಾತ್ರ ನಿಯಮಾನುಸಾರ ಉಪಯೋಗಿಸತಕ್ಕದ್ದು:

1. (i). ರಾಜ್ಯದ ಎಲ್ಲಾ ಉಪನೋಂದಣಿ ಕಛೇರಿಯ ವ್ಯಾಪ್ತಿಯಲ್ಲಿ ಬರುವ, ಪ್ರಸ್ತಾಪಿತ ಯೋಜನೆಯ ಒಟ್ಟು ಷೆಡ್ಯೂಲ್‌-"ಎ" (ಯೋಜನೆಯ ಎಫ್.ಎ.ಆರ್‌.ಕ್ಯಾಚಾರಮಾಡಲು ಉಪಯೋಗಿಸುವ ಒಟ್ಟು ವಿಸ್ತೀರ್ಣ) ಅಂದರೆ ನೆಲದ/ನಿವೇಶನ/ಪಿ.ಐ.ಡಿ.ಖಾತೆವುಳ್ಳ / ಸರ್ವೆನಂ. ಜಮೀನಿನ 500 ಚದರ ಮೀಟರ್ ವಿಸ್ತೀರ್ಣದವರೆಗೆ ಮತ್ತು Stilt ಅಥವಾ ತಳಮಹಡಿ+ನೆಲಮಹಡಿ+3 ಮೇಲ್ಮಹಡಿಗಳನ್ನೊಳಗೊಂಡ ಕಟ್ಟಡ (ಎತ್ತರ 15 ಮೀಟರ್‌ಗಳಿಗೆ ಸೀಮಿತ ಗೊಂಡಂತೆ ಇರುವ ಬಹುಮಹಡಿ ಕಟ್ಟಡ/ಫ್ಲಾಟ್‌ಗಳು)
- (ii). ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಉಪನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" (ವಿಸ್ತೀರ್ಣದ ನಿರ್ಬಂಧವಿಲ್ಲದೇ) ಮಾತ್ರ.
2. (i). ಸದರಿ ದರಗಳು ಸಕ್ಷಮಪ್ರಾಧಿಕಾರದ ವಸತಿ ನಿವೇಶನ ದರಗಳಾಗಿದ್ದು, ವಸತಿಯೇತ ರದರಗಳಿಗೆ ಶೇ. 40 ರಷ್ಟು ಹಾಗೂ ಮಾಲ್ / ಮಲ್ಟಿಪ್ಲೆಕ್ಸ್, ಟಿಪ್ಪಣಿ ದರಗಳಿಗೆ ಶೇ 50 ರಷ್ಟು ಹೆಚ್ಚುವರಿ ದರ ನಿಗದಿಪಡಿಸುವುದು ಅಲ್ಲದೇ ಉಳಿದ ಇತರ ಹೆಚ್ಚುವರಿ ವಿಶೇಷ ಸೌಲಭ್ಯಗಳನ್ನು ಹೊಂದಿದ್ದಲ್ಲಿ ಅನುಬಂಧ-1 ರ ಪ್ರಕಾರ ಗುಂಪಿನ ಹೆಚ್ಚುವರಿ ದರಗಳು ಅನ್ವಯವಾಗುತ್ತವೆ.
- (ii). "ಜಂಟಿ ಅಭಿವೃದ್ಧಿ ಕರಾರು ಮತ್ತು ತತ್ಸಂಬಂಧ ಸಾಮಾನ್ಯ ಅಧಿಕಾರಪತ್ರ (ಜಿ.ಪಿ.ಎ) ದಸ್ತಾವೇಜುಗಳಿಗೆ" ಸಂಬಂಧಿಸಿದಂತೆ ಜಮೀನುಗಳಾಗಿದ್ದಲ್ಲಿ ಅನುಬಂಧ-1 ರಲ್ಲಿನ ಕ್ರಮಸಂಖ್ಯೆ: 1 ಮತ್ತು 2 ರಲ್ಲಿನ ದರಗಳು ಅನ್ವಯವಾಗುತ್ತವೆ.

**ಅಪಾರ್ಟ್‌ಮೆಂಟ್‌ರ (ರೆಡಿರೆಕ್ಟರ್) READY RECKONER FOR APARTMENT RATE**

ಕ್ರ.ಸಂ	ಸಕ್ಷಮಪ್ರಾಧಿಕಾರದಿಂದ ಅನುಮೋದಿತ ನಿವೇಶನದ ನದರ ಪ್ರತಿಚ.ಮೀ. ಗೆರೂ.ಗಳಲ್ಲಿ	ಸಕ್ಷಮಪ್ರಾಧಿಕಾರದಿಂದ ಅನುಮೋದಿತ ನಿವೇಶನದ ಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್‌ಬಿಲ್ಡಿಂಗ್ ಪ್ಲಾನ್‌ನಲ್ಲಿ ಪ್ರತಿ ಚ.ಮೀ. ರೂ.ಗಳಲ್ಲಿ (ಮೂಲದರ)	ಕ್ರ.ಸಂ	ಸಕ್ಷಮಪ್ರಾಧಿಕಾರದಿಂದ ಅನುಮೋದಿತ ನಿವೇಶನದ ಪ್ರತಿ ಚ.ಮೀ. ಗೆರೂ.ಗಳ ಲ್ಲಿ	ಸಕ್ಷಮಪ್ರಾಧಿಕಾರದಿಂದ ಅನುಮೋದಿತ ನಿವೇಶನದಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ನ ಸೂಪರ್‌ಬಿಲ್ಡಿಂಗ್‌ನಲ್ಲಿ ಪ್ರತಿ ಚ.ಮೀ. ರೂ. ಗಳಲ್ಲಿ (ಮೂಲದರ)
1	2	3	1	2	3
1	UPTO 1000	19200	201	201000	135200
2	2000	19700	202	202000	135700
3	3000	20300	203	203000	136300
4	4000	20800	204	204000	136900
5	5000	21300	205	205000	137400
6	6000	21800	206	206000	138000
7	7000	22400	207	207000	138600
8	8000	22900	208	208000	139200
9	9000	23400	209	209000	139700
10	10000	23900	210	210000	140300
11	11000	24500	211	211000	140900
12	12000	25000	212	212000	141400
13	13000	25500	213	213000	142000
14	14000	26000	214	214000	142600
15	15000	26600	215	215000	143200
16	16000	27100	216	216000	143700
17	17000	27600	217	217000	144300
18	18000	28100	218	218000	144900

19	19000	28700	219	219000	145400
20	20000	29200	220	220000	146000
21	21000	29700	221	221000	146600
22	22000	30200	222	222000	147200
23	23000	30800	223	223000	147700
24	24000	31300	224	224000	148300
25	25000	31800	225	225000	148900
26	26000	32300	226	226000	149400
27	27000	32900	227	227000	150000
28	28000	33400	228	228000	150600
29	29000	33900	229	229000	151200
30	30000	34500	230	230000	151700
31	31000	35000	231	231000	152300
32	32000	35500	232	232000	152900
33	33000	36000	233	233000	153400
34	34000	36600	234	234000	154000
35	35000	37100	235	235000	154600
36	36000	37600	236	236000	155200
37	37000	38100	237	237000	155700
38	38000	38700	238	238000	156300
39	39000	39200	239	239000	156900
40	40000	39700	240	240000	157400
41	41000	40200	241	241000	158000
42	42000	40800	242	242000	158600
43	43000	41300	243	243000	159200



44	44000	41800	244	244000	159700
45	45000	42300	245	245000	160300
46	46000	42900	246	246000	160900
47	47000	43400	247	247000	161400
48	48000	43900	248	248000	162000
49	49000	44400	249	249000	162600
50	50000	45000	250	250000	163200
51	51000	47500	251	251000	163700
52	52000	48000	252	252000	164300
53	53000	48600	253	253000	164900
54	54000	49100	254	254000	165400
55	55000	49700	255	255000	166000
56	56000	50200	256	256000	166600
57	57000	50800	257	257000	167200
58	58000	51300	258	258000	167700
59	59000	51900	259	259000	168300
60	60000	52400	260	260000	168900
61	61000	53000	261	261000	169400
62	62000	53500	262	262000	170000
63	63000	54000	263	263000	170600
64	64000	54600	264	264000	171200
65	65000	55100	265	265000	171700
66	66000	55700	266	266000	172300
67	67000	56200	267	267000	172900
68	68000	56800	268	268000	173400

69	69000	57300	269	269000	174000
70	70000	57900	270	270000	174600
71	71000	58400	271	271000	175200
72	72000	59000	272	272000	175700
73	73000	59500	273	273000	176300
74	74000	60100	274	274000	176900
75	75000	60600	275	275000	177400
76	76000	61200	276	276000	178000
77	77000	61700	277	277000	178600
78	78000	62300	278	278000	179200
79	79000	62800	279	279000	179700
80	80000	63400	280	280000	180300
81	81000	63900	281	281000	180900
82	82000	64500	282	282000	181400
83	83000	65000	283	283000	182000
84	84000	65600	284	284000	182600
85	85000	66100	285	285000	183200
86	86000	66700	286	286000	183700
87	87000	67200	287	287000	184300
88	88000	67800	288	288000	184900
89	89000	68300	289	289000	185400
90	90000	68900	290	290000	186000
91	91000	69400	291	291000	186600
92	92000	70000	292	292000	187200
93	93000	70500	293	293000	187700

94	94000	71100	294	294000	188300
95	95000	71600	295	295000	188900
96	96000	72200	296	296000	189400
97	97000	72700	297	297000	190000
98	98000	73200	298	298000	190600
99	99000	73800	299	299000	191200
100	100000	74300	300	300000	191700
101	101000	74900	301	301000	192300
102	102000	75400	302	302000	192900
103	103000	76000	303	303000	193400
104	104000	76500	304	304000	194000
105	105000	77100	305	305000	194600
106	106000	77600	306	306000	195200
107	107000	78200	307	307000	195700
108	108000	78700	308	308000	196300
109	109000	79300	309	309000	196900
110	110000	79800	310	310000	197400
111	111000	80400	311	311000	198000
112	112000	80900	312	312000	198600
113	113000	81500	313	313000	199200
114	114000	82000	314	314000	199700
115	115000	82600	315	315000	200300
116	116000	83100	316	316000	200900
117	117000	83700	317	317000	201400
118	118000	84200	318	318000	202000

119	119000	84800
120	120000	85300
121	121000	85900
122	122000	86400
123	123000	87000
124	124000	87500
125	125000	88100
126	126000	88600
127	127000	89200
128	128000	89700
129	129000	90300
130	130000	90800
131	131000	91400
132	132000	91900
133	133000	92400
134	134000	93000
135	135000	93500
136	136000	94100
137	137000	94600
138	138000	95200
139	139000	95700
140	140000	96300
141	141000	96800
142	142000	97400
143	143000	97900

319	319000	202600
320	320000	203200
321	321000	203700
322	322000	204300
323	323000	204900
324	324000	205400
325	325000	206000
326	326000	206600
327	327000	207200
328	328000	207700
329	329000	208300
330	330000	208900
331	331000	209400
332	332000	210000
333	333000	210600
334	334000	211200
335	335000	211700
336	336000	212300
337	337000	212900
338	338000	213400
339	339000	214000
340	340000	214600
341	341000	215200
342	342000	215700
343	343000	216300

144	144000	98500	344	344000	216900
145	145000	99000	345	345000	217400
146	146000	99600	346	346000	218000
147	147000	100100	347	347000	218600
148	148000	100700	348	348000	219200
149	149000	101200	349	349000	219700
150	150000	101800	350	350000	220300
151	151000	102300	351	351000	220900
152	152000	102900	352	352000	221400
153	153000	103400	353	353000	222000
154	154000	104000	354	354000	222600
155	155000	104500	355	355000	223200
156	156000	105100	356	356000	223700
157	157000	105600	357	357000	224300
158	158000	106200	358	358000	224900
159	159000	106700	359	359000	225400
160	160000	107300	360	360000	226000
161	161000	107800	361	361000	226600
162	162000	108400	362	362000	227200
163	163000	108900	363	363000	227700
164	164000	109500	364	364000	228300
165	165000	110000	365	365000	228900
166	166000	110600	366	366000	229400
167	167000	111100	367	367000	230000
168	168000	111600	368	368000	230600

169	169000	112200	369	369000	231200
170	170000	112700	370	370000	231700
171	171000	113300	371	371000	232300
172	172000	113800	372	372000	232900
173	173000	114400	373	373000	233400
174	174000	114900	374	374000	234000
175	175000	115500	375	375000	234600
176	176000	120900	376	376000	235200
177	177000	121400	377	377000	235700
178	178000	122000	378	378000	236300
179	179000	122600	379	379000	236900
180	180000	123200	380	380000	237400
181	181000	123700	381	381000	238000
182	182000	124300	382	382000	238600
183	183000	124900	383	383000	239200
184	184000	125400	384	384000	239700
185	185000	126000	385	385000	240300
186	186000	126600	386	386000	240900
187	187000	127200	387	387000	241400
188	188000	127700	388	388000	242000
189	189000	128300	389	389000	242600
190	190000	128900	390	390000	243200
191	191000	129400	391	391000	243700
192	192000	130000	392	392000	244300
193	193000	130600	393	393000	244900

194	194000	131200	394	394000	245400
195	195000	131700	395	395000	246000
196	196000	132300	396	396000	246600
197	197000	132900	397	397000	247200
198	198000	133400	398	398000	247700
199	199000	134000	399	399000	248300
200	200000	134600	400	400000	248900

ಅಧ್ಯಕ್ಷರು, ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,  
ಸವಿತಾಲಕ್ಷ್ಮೀಪಿಬೆಳಗಲಿ  
ಸದಸ್ಯ ಕಾರ್ಯದರ್ಶಿ.

ಕೇಂದ್ರ ಮೌಲ್ಯಮಾಪನ ಸಮಿತಿ, ಬೆಂಗಳೂರು

2023-24ನೇ ಸಾಲಿನ ಬಾದಾಮಿ ಉಪನೋಂದಣಿ ಕಛೇರಿಯ ವ್ಯಾಪ್ತಿಯ ಕೃಷಿ ಜಮೀನುಗಳ ಹಾಗೂ ನಿವೇಶನದ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ								
ಕ್ರ. ಸಂ/ SL. No.	ಗ್ರಾಮದ/ ಪ್ರದೇಶ/ ರಸ್ತೆಯ ಹೆಸರು Village / Area / Road Names		ಕೆಂಪು ಮಸಾರಿ, ಮರಡಿ, ಬಿಳಿಬಿ, ಕರಲು, ಊಸುಕು, ಗರಸು, ಹುಳಕೇರಿ ಖುಷ್ಕಿ Red, Masari, Maradi, Bilachi, Karalu, Sand, Garasu, Hulakeri Khuski Dry	ಎರಿ ಖುಷ್ಕಿ Black Soil Dry	ತರಿ Wet	ಭಾಗಾಯ್ತು Bagayat	ಸ್ಥಳೀಯ ಸಂಸ್ಥೆ / ಗ್ರಾಮತಾಣ ವ್ಯಾಪ್ತಿಗೆ ಬರುವ ವಸತಿ ನಿವೇಶನಗಳು Residential Sites of Local Bodies/Gramathana	ಸಕ್ಕಮ ಪ್ರಾಧಿಕಾರದಿಂದ ಅನುಮೋದಿತ ಲೇಔಟ್‌ನ ವಸತಿ ನಿವೇಶನಗಳು Residential Sites Approved by Competent Authority
			ಎಕರೆಗೆ ರೂ. ಗಳಲ್ಲಿ/ Rs. Per Acre	ಎಕರೆಗೆ ರೂ. ಗಳಲ್ಲಿ/ Rs. Per Acre	ಎಕರೆಗೆ ರೂ. ಗಳಲ್ಲಿ/ Rs. Per Acre	ಎಕರೆಗೆ ರೂ. ಗಳಲ್ಲಿ/ Rs. Per Acre	ಪ್ರತಿ ಚ.ಮೀಗೆ ರೂ.ಗಳಲ್ಲಿ/ Rs. Per Sqmtrs	ಪ್ರತಿ ಚ.ಮೀಗೆ ರೂ.ಗಳಲ್ಲಿ/ Rs. Per Sqmtrs
1	2	3	4	5	6	7	8	9
1	Katharaki	ಕಾತರಕಿ	160000	200000	310000	385000	1000	1500
2	Kyada	ಖ್ಯಾಡ	140000	180000	310000	385000	1000	1500
3	Ananthagiri	ಅನಂತಗಿರಿ	120000	160000	310000	385000	1000	1500
4	Guddada mallapura	ಗುಡ್ಡದ ಮಲ್ಲಾಪುರ	125000	165000	310000	385000	1000	1500

5	Adagallu	ಆಡಗಲ್ಲ	175000	215000	375000	450000	1300	1600
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 35, 44, 45, 58, 59/A, 59/A1. 60, 61, 62, 62/A, 75, 76, 77, 78, 93, 94, 95, 96, 97, 98, 100, 112, 118, 119, 120, 123, 124, 125, 126, 128, 132, 133, 134, 136, 142, 144, 146, 147, 148, 149, 150, 151, 152, 154, 155, 156, 157, 158, 160, 166, 167, 168, 169, 174, 178, 187, 188, 189, 191		240000	300000	510000	610000	1800	2200
6	Kabbalageri	ಕಬ್ಬಲಗೇರಿ	140000	180000	325000	400000	1100	1600
7	Chikka muchalagudda	ಚಿಕ್ಕಮುಚ್ಚಳಗುಡ್ಡ	125000	165000	310000	385000	1000	1500
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.20, 21, 22, 23, 24, 25, 26, 27, 29, 30, 39, 40, 44, 45, 49, 50		170000	225000	420000	520000	1350	2050
8	Govanaki	ಗೋವಣಕಿ	120000	160000	310000	385000	1000	1500
9	Chikkanasibi	ಚಿಕ್ಕನಸಬಿ	135000	175000	310000	385000	1100	1600
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 1, 2, 4, 5, 7, 8, 9, 10, 11, 12, 13, 14, 15, 16, 17, 18, 28, 29		185000	240000	420000	520000	1500	2200
10	Cholachagudda	ಚೋಳಚಗುಡ್ಡ	175000	215000	375000	450000	1250	1750
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.112, 113, 114, 127, 129, 130, 131, 132, 133, 134, 141, 142, 143, 144, 151, 153, 154, 156, 157, 158/A, 158/B, 159, 160, 161, 162, 163, 169, 170, 171, 200, 201, 203, 204, 205, 206, 209, 214, 215, 235, 236, 237, 241, 242,		240000	300000	510000	610000	1700	2400
11	Budhihal (S.J)	ಬೂದಿಹಾಳ (ಎಸ್.ಜೆ)	125000	165000	310000	385000	1000	1500
12	Belur	ಬೇಲೂರ	155000	195000	375000	450000	1300	1800
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.14, 15, 17, 18, 19, 20, 24, 107, 108, 145, 146, 147, 148, 149, 150, 151, 154, 155, 156, 157, 158, 159, 160, 161, 162, 163, 165, 166, 167, 168, 169, 170, 171, 172, 173, 174, 175, 176, 184, 185		210000	265000	510000	610000	1800	2450
13	Dhanakashirur	ಧಾಣಕಶಿರೂರ	120000	160000	310000	385000	1000	1500



14	<b>Nagaral S.B.</b>	ನಾಗರಾಳ ಎಸ್.ಬಿ	<b>175000</b>	<b>215000</b>	<b>360000</b>	<b>435000</b>	<b>1200</b>	<b>1700</b>
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 42, 43, 44, 45ಅ, 46, 47		<b>240000</b>	<b>300000</b>	<b>490000</b>	<b>590000</b>	<b>1650</b>	<b>2300</b>
15	<b>Navilahole</b>	ನವಿಲಹೋಳೆ	<b>115000</b>	<b>155000</b>	<b>310000</b>	<b>385000</b>	<b>1000</b>	<b>1500</b>
16	<b>Nelavagi</b>	ನೆಲವಾಗಿ	<b>120000</b>	<b>160000</b>	<b>310000</b>	<b>385000</b>	<b>1000</b>	<b>1500</b>
17	<b>Neeralagi</b>	ನೀರಲಾಗಿ	<b>125000</b>	<b>165000</b>	<b>310000</b>	<b>385000</b>	<b>1000</b>	<b>1500</b>
18	<b>Nasagunni</b>	ನಸಗುನ್ನಿ	<b>115000</b>	<b>155000</b>	<b>310000</b>	<b>385000</b>	<b>1000</b>	<b>1500</b>
19	<b>Badami</b>	ಬಾದಾಮಿ	<b>450000</b>	<b>500000</b>	<b>600000</b>	<b>675000</b>	<b>3000</b>	<b>4000</b>
	ಬಾದಾಮಿ ಪುರಸಭೆ ವ್ಯಾಪ್ತಿಯ ಭೂವಲಯಗಳ ಸರಹದ್ದಿನಲ್ಲಿ ಬರುವ ರಿ.ಸ.ನಂ.ಗಳು. 26, 27, 28, 29, 30, 34, 35, 57, 60, 61, 105, 106, 107, 112, 151, 152, 155, 156, 165, 174, 175, 176, 177, 180, 188, 189, 225, 226, 254, 265, 266, 272, 279, 280, 281, 318, 321, 322, 325, 327, 334, 498, 499, 500, 518, 544, 545, 546, 552, 555, 556, 558, 559, 562		<b>500000</b>	<b>550000</b>	<b>650000</b>	<b>725000</b>	<b>3000</b>	<b>4000</b>
	ಬಾದಾಮಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಹಳದಿ ಭೂ ವಲಯದ ರಿ.ಸ.ನಂ.ಗಳು. 3/1, 7, 8, 9, 10, 11, 20, 113, 115/B, 127, 128, 129, 130, 131, 132, 133, 134, 167, 168, 170, 171, 172, 173, 181, 182, 183, 186, 187, 190, 200B, 201, 201B, 206P, 207, 208, 209, 210, 210/1, 211A, 211B, 211C, 221, 239, 240, 247, 248, 249, 259, 260, 263, 267, 333, 501, 502, 503, 504, 505, 507, 508, 509, 510, 511, 519, 520, 522, 560, 561		<b>600000</b>	<b>650000</b>	<b>775000</b>	<b>875000</b>	<b>4000</b>	<b>4500</b>
	ಬಾದಾಮಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ನೀಲಿ ಭೂ ವಲಯದ ರಿ.ಸ.ನಂ.ಗಳು. 4, 12, 13, 115A, 121A, 184B, 194A, 194/2, 195, 195A/1, 195 4A/1B, 196B, 196A1, 198B, 199A, 204, 330A, 582		<b>650000</b>	<b>700000</b>	<b>825000</b>	<b>925000</b>	<b>4250</b>	<b>4800</b>
	ಬಾದಾಮಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ನೇರಳೆ ಭೂ ವಲಯದ ರಿ.ಸ.ನಂ.ಗಳು. 21, 22, 23, 24, 25, 202/A		<b>675000</b>	<b>725000</b>	<b>900000</b>	<b>1000000</b>	<b>4400</b>	<b>5000</b>

	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.ಗಳು. ರಾಮದುರ್ಗ ಕ್ರಾಸ್‌ದಿಂದ ಮುತ್ತಲಗೆಲಿ ಗ್ರಾಮದ ಕಡೆಗೆ 192, 193, 194/B, 195/A/1, 196/A/1, 196/B, 197, 202, 203, 205, 206, 261, 262, 264, 268, 269, 270, 282, 283, 284, 285, 288, 289, 310, 311, 312, 313, 314, 315, 316, 317, 319, 320, 323, 324, 328, 329, 330, 330/A, 360, 361, 362, 363, 364,		675000	725000	900000	1000000	4400	5000
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.ಗಳು ರಾಮದುರ್ಗ ಕ್ರಾಸ್‌ದಿಂದ ಆಡಗಲ್ ಗ್ರಾಮದ ಕಡೆಗೆ 5, 6, 14, 15, 16, 17, 18, 19, 58, 59, 198/B, 212/A, 212/B, 213, 214, 215, 220/A, 220/A1, 220/A2, 528, 528/A, 529, 530, 531, 532, 533, 533/A,		675000	725000	900000	1000000	4400	5000
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.ಗಳು ರಾಮದುರ್ಗ ಕ್ರಾಸ್‌ದಿಂದ ಬನಶಂಕರಿ ಕಡೆಗೆ 115, 116, 118, 119, 120, 121/A, 121/B, 122, 123, 184, 194/A, 195/A/2, 196/A/2, 541, 542, 543, 563, 564, 565, 566, 567, 568, 570/B, 571, 572, 573		675000	725000	900000	1000000	4400	5000
20	Jakanur	ಜಕನೂರ	115000	155000	310000	385000	1000	1500
21	Thaminal	ತಮಿನಾಳ	120000	160000	310000	385000	1000	1500
22	Hire muchalagudda	ಹಿರೆಮುಚ್ಚಳಗುಡ್ಡ	125000	165000	310000	385000	1000	1500
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.35, 36, 39, 45, 50, 53, 56, 57, 58, 59, 60, 61, 62, 63, 64, 73, 74, 78, 79, 96, 98, 106		170000	225000	420000	520000	1350	2050
23	Hosur	ಹೊಸೂರ	135000	175000	310000	385000	1100	1600
24	Yeragoppa S.B.	ಯರಗೊಪ್ಪ ಎಸ್.ಬಿ	175000	215000	360000	435000	1300	1800
25	Manneri	ಮಣ್ಣೇರಿ	125000	165000	310000	385000	1000	1500
26	Hirenasibi	ಹಿರೆನಸಿಬಿ	125000	165000	310000	385000	1100	1600
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 1, 4, 5, 76, 77/A, 78, 79		170000	225000	420000	520000	1500	2200
27	Giddanayakanal	ಗಿಡ್ಡನಾಯಕನಾಳ	115000	155000	310000	385000	1000	1500
28	Jalihah	ಜಾಲಿಹಾಳ	145000	185000	360000	435000	1300	1800

	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.146, 147, 148, 150, 151, 152, 153, 154, 155, 156, 158, 161, 162, 163, 198, 201, 202, 203, 206, 207		200000	250000	490000	590000	1800	2450
29	Aaladakatti	ಆಲದಕಟ್ಟಿ	125000	165000	310000	385000	1000	1500
30	Aalur S.K.	ಆಲೂರ ಎಸ್.ಕೆ.	135000	175000	310000	385000	1000	1500
31	Karadigudda S.N	ಕರಡಿಗುಡ್ಡ ಎಸ್. ಎನ್.	135000	175000	310000	385000	1000	1500
32	Karlkoppa	ಕರ್ಲಕೊಪ್ಪ	140000	180000	310000	385000	1000	1500
33	Kalasa	ಕಳಸ	125000	165000	310000	385000	1000	1500
34	Kithali	ಕಿತ್ತಲಿ	160000	200000	310000	385000	1100	1600
35	Kulageri	ಕುಳಗೇರಿ	205000	245000	375000	450000	1500	2000
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.4, 5, 6, 7, 21, 25, 33, 34, 39, 40, 43, 44, 46, 48, 49, 95, 96, 97, 98, 99, 100, 101, 102, 103, 104, 105, 106, 107, 108, 109		280000	335000	510000	610000	2050	2700
36	Govanakoppa	ಗೋವನಕೊಪ್ಪ	155000	195000	310000	385000	1000	1500
	ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 1, 2, 4, 5, 6, 7, 8, 10, 11, 12, 13, 14, 15, 49, 50, 56, 58, 61		235000	300000	465000	580000	1500	2250
37	Khanapura S.K.	ಖಾನಾಪುರ ಎಸ್.ಕೆ.	215000	255000	385000	460000	1600	2000
	ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 20, 21, 22, 23, 24, 25, 26, 29, 30, 31, 32, 33, 60, 61, 62, 63, 64, 65, 66, 67, 70, 71		325000	390000	580000	690000	2400	3000
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.17, 19, 23/A/2, 23/A/3, 74/B, 75, 127, 128, 129/A2, 129/B		300000	345000	520000	625000	2200	2700
38	Thalakavada	ತಳಕವಾಡ	115000	155000	310000	385000	1000	1500
39	Thimmapura S.N.	ತಿಮ್ಮಾಪುರ ಎಸ್. ಎನ್.	135000	175000	340000	415000	1000	1500
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 61/1, 91, 92, 93, 94, 98, 99, 100, 101, 102,103, 106, 107, 122, 149, 150, 151, 152, 175, 176, 177, 178, 179, 180, 181, 182, 183, 184, 185, 186, 187, 188, 189, 190, 191, 192 164		185000	240000	460000	565000	1350	2050

40	Chimmanakatti	ಚಿಮ್ಮನಕಟ್ಟಿ	115000	155000	310000	385000	1000	1500
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 1, 2, 3, 4, 5ಅ, 5ಬ, 6ಅ, 6ಬ, 7, 9, 10, 11, 41, 42, 50, 51, 53, 55, 69, 70, 71, 102, 108, 111, 112, 113, 114, 115ಅ, 115ಬ, 116ಅ, 116ಬ, 117, 118, 119, 120, 121, 122, 123, 124, 125, 126, 127, 128, 129, 130, 131, 132		160000	210000	420000	520000	1350	2050
41	Chirlakoppa	ಚಿರ್ಲಕೊಪ್ಪ	135000	175000	310000	385000	1200	1700
	ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 18, 19, 20, 21, 23, 24, 25, 99/A, 99/B, 100, 101		205000	265000	465000	580000	1800	2550
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.22, 26, 27, 28, 29, 32, 33, 34, 35, 36, 37, 38, 39, 45, 46, 47, 48, 51, 52, 54, 55, 56, 102, 103, 104, 105, 106, 107, 108, 109, 110, 111, 112, 113, 114, 115		185000	240000	420000	520000	1650	2300
42	Narasapur	ನರಸಾಪುರ	125000	165000	310000	385000	1000	1500
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ.17, 68, 70, 101, 102		170000	225000	420000	520000	1350	2050
43	Neelagunda	ನೀಲಗುಂದ	160000	200000	325000	400000	1100	1600
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 132, 133, 134, 135, 136, 137, 138, 140, 194, 490, 491, 492, 493, 495		220000	270000	440000	540000	1500	2200
44	Bankaneri	ಬಂಕನೇರಿ	120000	160000	310000	385000	1000	1500
45	Beeranur	ಬೀರನೂರ	120000	160000	310000	385000	1000	1500
	ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 77, 78, 89		180000	240000	465000	580000	1500	2250
46	Belavalakoppa	ಬೆಲವಲಕೊಪ್ಪ	160000	200000	310000	385000	1200	1600
47	Mallapura S.L.	ಮಲ್ಲಾಪುರ ಎಸ್.ಎಲ್.	140000	180000	310000	385000	1000	1500
48	Mutthalageri	ಮುತ್ತಲಗೇರಿ	155000	195000	340000	415000	1200	1600
	ರಾಜ್ಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 216, 218, 219, 220, 221, 222, 223, 224, 230, 231, 232, 233, 234, 235, 236, 237, 239, 240, 241, 242, 243, 244/ಅ, 245, 246, 247, 248, 249, 250, 257, 415, 453, 454, 455, 462, 463		210000	265000	460000	565000	1650	2200

49	Mumma raddikoppa	ಮುಮರಡ್ಡಿ ಕೊಪ್ಪ	125000	165000	310000	385000	1000	1500
50	Lakhamapura	ಲಖಮಾಪುರ	140000	180000	310000	385000	1000	1500
51	Vadavatti	ವಡವಟ್ಟಿ	120000	160000	310000	385000	1000	1500
52	Sulla	ಸುಲ್ಳ	145000	185000	310000	385000	1000	1500
53	Somanakoppa	ಸೋಮನಕೊಪ್ಪ	145000	185000	310000	385000	1000	1500
54	Hanumasagara	ಹನಮಸಾಗರ	125000	165000	310000	385000	1000	1500
	ರಾಷ್ಟೀಯ ಹೆದ್ದಾರಿಗೆ ಹೊಂದಿರುವ ರಿ.ಸ.ನಂ. 38, 37, 39/1		190000	250000	465000	580000	1500	2250
55	Haaganur	ಹಾಗನೂರ	120000	160000	310000	385000	1000	1500
56	Hebballi	ಹೆಬ್ಬಳ್ಳಿ	165000	205000	350000	425000	1200	1700

ಶರಾ:-

\* ರಾಷ್ಟೀಯ ಹಾಗೂ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ರಿ.ಸ.ನಂ.ಗಳನ್ನು ಗುರುತಿಸಿ ಪ್ರತ್ಯೇಕವಾದ ಮಾರ್ಗ ಸೂಚಿದರ ನಿಗಧಿಪಡಿಸಿದ್ದು, ಪ್ರತ್ಯೇಕ ದರಗಳು ಹೆದ್ದಾರಿಗಳಿಗೆ ಹೊಂದಿಕೊಂಡಿರುವ ಹಿಸ್ತೆಯ ಭಾಗಕ್ಕೆ ಮಾತ್ರ ಅನ್ವಯಿಸುತ್ತವೆ.

**2023-24ನೇ ಸಾಲಿನ ಬಾದಾಮಿ ಉಪನೋಂದಣಿ ಕಛೇರಿಯ  
ಮಹಾನಗರ/ನಗರಸಭೆ/ಪುರಸಭೆ/ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ತಿಗಳ  
ಪರಿಷ್ಕೃತ ಮಾರ್ಗಸೂಚಿ ಮೌಲ್ಯದ ದರಪಟ್ಟಿ.**

ಕ್ರ.ಸಂ. SL. No.	ಗ್ರಾಮ/ ಬಡಾವಣೆ/ ವಾರ್ಡ್/ ರಸ್ತೆ/ ಸಿ.ಟಿ.ಎಸ್./UPRO/ ವ್ಯಾಪ್ತಿ /Village / Layout / Ward / Road / CTS / UPOR	ಸ್ಥಳೀಯ ಸಂಸ್ಥೆ ವ್ಯಾಪ್ತಿಯ ಅಥವಾ ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳು / Residential Sites of Local Bodies or Approved by Competent Authority or Housing Society	ಸಕ್ಷಮ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಹಾಗೂ ಗೃಹ ನಿರ್ಮಾಣ ಸಂಘ ನಿರ್ಮಿಸಿರುವ ವಸತಿ ನಿವೇಶನಗಳಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್/ಪ್ಲಾಟ್ ದರಗಳು / Apartment Constructed in Sites by Housing Society or Approved by Competent Authority
		ಪ್ರತಿ ಚ. ಮೀ.ಗೆ ರೂ.ಗಳಲ್ಲಿ / Rs. Per Sqmtrs.	ಪ್ರತಿ ಚ. ಮೀ.ಗೆ ರೂ.ಗಳಲ್ಲಿ / Rs. Per Sqmtrs.
1	2	3	4
ವಾರ್ಡ್ ನಂ 1/ W.No.1			
1	ವಾರ್ಡ್ ನಂ 1 ತೋಟರ ಓಣಿ	W.No.1. Thotara Oni	3200
	1-1-48B, 1-1-30B, 1/1/1946, 1/1/1934, 1-1-24A, 1/1/1948, 1/1/1944, 1/1/1932, 1/1/2026, 1/1/2022, 1/1/1938, 1/1/2028, 1/1/1950, 1/1/1940 1/1/2024, 1-1-34A, 1-1-30A, 1/1/1930, 1/1/1936, 1-1-48A, 1/1/1942, 1/4/1935, 1/4/2023, 1/4/1933, 1-101-22, 1-101-24, , 1-101-20, 1-101-18, 1-101-14, 1-101-16, 1-101-12, 1-102-47, 1-102-21, 1-102-15, 1-102-37, 1-102-29, , 1-102-39, 1-102-35, 1-102-11, 1-102-3B, 1-102-31, 1-102-51, 1-102-43, 1-102-33, 1-102-1, 1-102-3, 1-102-3A, 1-102-49, , 1-102-25, 1-102-7, 1-102-13, 1-102-41, 1-102-45, 1-102-9, 1-102-19, 1-102-17, , 1-102-5, 1-501-26, 1-501-61, 1-501-55, 1-501-37, , 1-501-59, 1-501-57, 1-501-35, 1-501-45, 1-501-49, 1-501-28, , 1-501-53, 1-501-39, 1-501-30, 1-502-89, 1-502-96, , 1-502-101, 1-502-93, 1-502-87, 1-502-73, 1-502-67, 1-502-78, 1-502-70, 1-502-95, , 1-502-75, 1-502-76, 1-502-86, 1-502-97, 1-502-83, 1-502-79, , 1-502-94, 1-502-90, 1-502-69, 1-502-99A, 1-502-100, 1-502-95A, 1-502-99, , 1-502-84, 1-502-81, 1-502-91, 1-502-68, 1-502-92, , 1-502-71, 1-503-9, 1-503-10D, 1-503-1, 1-503-7A, 1-503-10A, 1-503-10B, 1-503-3, 1-503-10C, 1-503-10, 1-503-5, , 1-503-7, 7/4/1955, 7/4/1965, 7/4/1939, 7/4/1945, 7/7/1958, 7/7/1942, 7/7/1974, 7-102-42, 7-102-72, 7-102-8, 7-102-22, 7/4/1945, 7/7/1958, 7/7/1942, 7/7/1974, 7-102-42, 7-102-72, 7-102-8, 7-102-22, , 7-102-28, 7-102-56, 7-102-18, 7-102-32, 7-102-36, 7-102-52, 7-102-98, 7-102-80, 7-102-12, , 7-102-14, 7-102-38, 7-102-50, 7-102-6, 7-102-56A, 7-102-92, 7-102-40, , 7-102-20, 7-102-100, 7-102-66, 7-102-46, 7-102-26, , 7-102-4, 7-102-30, 7-102-24, 7-102-48, , 7-501-14, 7-501-9, 7-501-15, 7-501-13, 7-501-12, 7-501-11, , 7-503-75, 7-503-71, 7-503-69, 7-503-74, 7-503-63, 7-503-68, 7-503-73, 7-503-65, 7-503-76, 7-503-67, 7-505-88, 7-505-87, 7-505-90, 7-505-101, 7-505-103, 7-505-92, 7-505-100, 7-506-191, 7-506-203, 7-506-195, 7-506-201, 7-506-187, 7-506-189, 7-506-205, 7-506-193, 7-506-199, 7-506-197, 7-506-183, 7-506-185, 7-506-181, 7-513-6, 7-513-1A, 7-513-2C, 7-513-1, 7-513-4, 7-513-2, 7-513-8, 7-513-5, 7-513-2B, 7-513-2A, 7-514-22, 7-514-27, 7-514-33, 7-514-37, 7-514-43, 7-514-18, 7-514-18A, 7-514-23, 7-514-34, 7-514-25, 7-514-30, 7-514-29, 7-514-31, 7-514-24, 7-514-20, 7-514-36, 7-514-38, 7-514-32, 7-514-19, 7-514-45, 7-514-40, 7-516-55, 7-516-59, 7-516-57, 7-516-47, 7-516-51, 7-516-49, 7-516-53, 7-518-85, 7-518-83, 7-518-82, 7-518-84, 7-518-80, 7-518-79, 7-518-78, 7-518-81, 7-519-114, 7-519-107, 7-519-112, 7-520-115, 7-520-124, 7-520-123, 7-520-121, 7-520-117, 7-520-119, 7-523-132, 7-523-129, 21-1-52, 21-7-40, 21-7-22, 21-7-18, 21-7-12, 21-7-10, 21-7-6, 21-7-2, 21-7-4, 21-7-36, 21-		

	7-20, 21-7-34, 21-7-30, 21-7-8, 21-7-38, 21-7-32, 21-7-16, 21-7-26, 21-7-24, 21-7-14, 21-101-7, 21-101-3A, 21-101-5, 21-101-3, 21-101-1, 21-101-1D, 21-101-1B, 21-101-9, 21-101-1E, 21-101-11, 21-101-1A, 21-101-13, 21-101-1C, 21-102-59, 21-102-57, 21-102-55, 21-102-63, 21-102-85, 21-102-75, 21-102-69, 21-102-61, 21-102-87, 21-102-73, 21-102-83, 21-102-77, 21-102-93, 21-102-91, 21-102-79, 21-102-67, 21-102-89, 21-102-95, 21-102-71, 21-102-81, 21-102-65, 21-102-53, 21-102-97, 21-501-16, 21-501-26, 21-501-10, 21-501-9, 21-501-34, 21-501-32, 21-501-17, 21-501-15, 21-501-36, 21-501-30, 21-501-19, 21-501-4, 21-501-22, 21-501-20, 21-501-38, 21-501-21, 21-501-31, 21-501-28, 21-501-18, 21-501-14, 21-501-13, 21-502-54, 21-502-50, 21-502-48, 21-502-52, 21-502-58, 21-502-64, 21-502-46, 21-502-60, 21-502-44, 21-502-72, 21-502-56, 21-502-68, 21-502-42, 21-502-70, 21-502-62, 21-502-74, 21-503-102, 21-503-80, 21-503-94, 21-503-98, 21-503-77A, 21-503-75A, 21-503-90, 21-503-96, 21-503-104, 21-503-93, 21-504-124, 21-504-120, 21-504-109, 21-504-126, 21-504-118, 21-504-113, 21-504-111, 21-504-108, 21-504-122, 21-504-116, 1-504-115, 23-7-47A, 23-7-65, 23-7-61, 23-7-63, 23-7-51, 23-7-53, 23-7-47, 23-7-55, 23-7-55A, 23-7-67,			
<b>2</b>	ವಾರ್ಡ್ ನಂ 1 ಟಿಪ್ಪು ನಗರ	<b>W.No.1. Tippu Nagar</b>	<b>5000</b>	
	7-506-240, 34-1-128, 34-1-126, 34-1-150, 34-1-112A, 34-1-106, 34-1-138, 34-1-104, 34-1-130, 34-1-112, 34-1-136, 34-1-148A, 34-1-118, 34-1-152, 34-1-132, 34-1-98, 34-1-194, 34-1-142, 34-1-122, 34-1-148, 34-1-146, 34-1-102, 34-1-114, 34-122-5, 34-138-17, 34-138-1, 34-138-13, 34-138-5, 34-138-7, 34-138-9, 34-138-3, 34-139-7, 34-139-19, 34-502-10, 34-502-7, 34-502-6, 34-502-8, 34-502-4, 34-502-2, 34-507-266, 34-508-339, 23-1-78, 23-1-64, 23-1-62, 23-1-60, 23-1-88, 23-1-76, 23-1-80A, 23-1-74, 23-1-62A, 23-1-82, 23-1-72, 23-1-66,, 23-1-80, 23-1-58, 23-1-80B, 23-1-96, 23-1-68, 23-1-70, 23-1-90, 23-1-94, 23-1-86, 23-1-84, 23-1-92, 23-7-39, 23-7-37, 23-7-21B, 23-7-59, 23-7-27, 23-7-21, 23-7-69, 23-7-35, 23-7-29, 23-7-31A, 23-7-21C, 23-7-41, 23-7-13, 23-7-9, 23-7-3, 23-7-57, 23-7-33, 23-7-31, 23-7-19, 23-7-21A, 23-7-7, 23-7-73, 23-7-71, 23-122-8, 23-122-10, 23-122-6, 23-122-2, 23-138-14, 23-138-8, 23-138-2, 23-138-18, 23-138-6, 23-138-20, 23-138-10, 23-138-16, 23-138-4, 23-138-12, 23-139-6, 23-139-8, 23-139-2, 23-139-4, 23-139-10, 23-501-131, 23-501-119, 23-501-142, 23-501-140, 23-501-133A, 23-501-124, 23-501-116, 23-501-142A, 23-501-114, 23-501-129, 23-501-125, 23-501-137, 23-501-132, 23-501-122, 23-501-106, 23-501-127, 23-501-139, 23-501-111, 23-501-128, 23-501-130, 23-501-107, 23-501-110, 23-501-135, 23-501-115, 23-501-112, 23-501-133, 23-501-118, 23-501-144, 23-501-109, 23-501-105, 23-501-136, 23-501-142B, 23-501-120,			
<b>3</b>	ವಾರ್ಡ್ ನಂ 1 ವಿ.ಪು.ಕೊ.ಆರ್. ಬ್ಯಾಂಕ ರೋಡ (ವಾಣಿಜ್ಯ)	<b>W.No.1. Veerapulikeshi Co-Op-Bank Road (Commrcial)</b>	<b>5000</b>	
	1/4/2017, 1-501-11, 1-501-56, 1-501-41, 1-501-15, 1-501-22, 1-501-52, 1-501-62, 1-501-16, 1-501-24, 1-501-42, 1-501-36, 1-501-43, 1-501-44, 1-501-20, 1-501-17, 1-501-48, 1-501-64, 1-501-60, 1-501-50, 1-501-27A, 1-501-29, 1-501-33, 1-501-46, 1-501-12, 1-501-32, 1-501-14, 1-501-18, 1-501-54, 1-501-27, 1-501-48A			
<b>4</b>	ವಾರ್ಡ್ ನಂ 1 ಕೆ.ಇ.ಬಿ. ಕಾಲೋನಿ	<b>W.No.1. K.E.B. Colony</b>	<b>5000</b>	
	11-2-162B, 11-2-162H, 11-2-162G, 11-2-142, 11-2-162A, 11-2-162E, 11-2-162D, 11-2-162F, 11-2-162C, 34-1-158, 34-1-156, 34-1-154			
<b>5</b>	ವಾರ್ಡ್ ನಂ 1 ರಂಗನಗೌಡರ ಓಣಿ	<b>W.No.1. Ranganagowdara Oni</b>	<b>5000</b>	
<b>6</b>	ವಾರ್ಡ್ ನಂ 1 ಜಾರಗಾರ ಓಣಿ( ಚೌಡಕೇರ ಓಣಿ)	<b>W.No.1. Jathagara Oni (Chudaker Oni)</b>	<b>2700</b>	

	7/7/1944, 7/7/1948, 7/7/1946, 7/7/1954, 7-502-166, 7-502-164, 7-502-163, 7-502-160, 7-502-161, 7-502-162, 7-502-158, 7-502-155, 7-504-171, 7-504-173, 7-504-178, 7-504-174, 7-504-176, 7-504-175, 7-504-177, 7-504-172, 7-504-169, 7-506-213, 7-506-217, 7-506-227, 7-506-225, 7-506-236, 7-506-246, 7-506-233, 7-506-238, 7-506-242, 7-506-256, 7-506-241, 7-506-247, 7-506-232, 7-506-209, 7-506-215, 7-506-252, 7-506-250, 7-506-228, 7-506-230, 7-506-248, 7-506-244, 7-506-207, 7-506-254, 7-506-219, 7-506-234, 7-506-211, 7-519-113, 7-519-111, 7-519-109, 7-521-128, 7-521-125, 7-521-127, 7-523-136, 7-523-134, 7-523-131, 7-523-135, 7-523-133, 7-525-148, 7-525-150, 7-525-139, 7-525-138, 7-525-142, 7-525-146, 7-525-152, 7-525-137, 7-525-141, 7-525-144, 7-525-140, 7-526-316, 7-526-315, 7-526-316A, 7-526-316B, 7-526-310, 7-526-310A, 7-526-316C, 7-527-319, 7-527-317, 7-527-321.			
<b>7</b>	ವಾರ್ಡ್ ನಂ 1 ಕಿಲ್ಲಾ ಓಣಿ	<b>W.No.1. Killa Oni</b>	<b>3100</b>	
	7/4/1985, 7/4/1993, 7/4/1991, 7/4/1983, 7/4/1995, 7/4/1997, 7/4/1979, 7/4/1989, 7/4/1999, 7/7/1962, 7-109-3, 7-109-7, 7-109-13, 7-109-57, 7-109-17, 7-109-27B, 7-109-27C, 7-109-41, 7-109-43, 7-109-5, 7-109-45, 7-109-1, 7-109-51, 7-109-55, 7-109-23, 7-109-25, 7-109-11, 7-109-27, 7-109-19, 7-109-39, 7-109-27A, 7-109-21, 7-109-47, 7-109-29, 7-109-15, 7-109-35, 7-109-37, 7-109-31, 7-109-59, 7-506-184, 7-506-218, 7-506-186B, 7-506-186A, 7-506-222, 7-506-210, 7-506-196, 7-506-192, 7-506-180, 7-506-216, 7-506-214, 7-506-258, 7-506-200, 7-506-186,			
	7-506-206, 7-506-188, 7-506-182, 7-506-220, 7-506-224, 7-506-226, 7-507-371, 7-507-369, 7-508-267, 7-508-265, 7-508-261, 7-508-263, 7-508-273, 7-508-269, 7-508-271, 7-508-274, 7-508-276, 7-508-275, 7-509-381, 7-509-377, 7-509-383, 7-509-373, 7-509-375, 7-509-379, 7-510-357, 7-510-355, 7-510-358, 7-510-353, 7-511-385, 7-511-387, 7-511-395, 7-511-391, 7-511-389, 7-511-393, 7-512-345A, 7-512-336, 7-512-345, 7-512-349, 7-512-328, 7-512-346, 7-512-337, 7-512-341, 7-512-347B, 7-512-331, 7-512-333, 7-512-343, 7-512-332, 7-512-325, 7-512-335, 7-512-347A, 7-512-351, 7-512-329, 7-512-327, 7-512-347, 7-512-342, 7-512-339, 7-514-46, 7-514-42, 7-514-39, 7-515-281, 7-515-282A, 7-515-277, 7-515-279A, 7-515-279, 7-515-282, 7-515-282B, 7-517-285, 7-517-291, 7-517-294, 7-517-283, 7-517-287, 7-517-292, 7-517-288, 7-517-289, 7-522-303, 7-522-305, 7-522-295, 7-522-301, 7-522-299, 7-522-296, 7-522-307, 7-522-306, 7-522-298, 7-526-311, 7-526-313, 7-527-323, 7-528-360A, 7-528-360, 7-528-361, 7-528-366, 7-528-362, 7-528-368, 7-528-364, 8/4/1986, 8-4-102, 8-4-102A, 8/4/1996, 8/4/1992, 8-4-100, 8-4-106, 8/4/1990, 8-4-100A, 8/4/1988, 8-502-85, 8-502-85A, 18-4-101, 18-4-151, 18-4-163, 18-4-179, 18-4-181, 18-4-167, 18-4-153, 18-4-155, 18-4-103, 18-4-179A, 18-4-157, 18-4-179B, 18-4-175, 18-4-165, 18-4-131, 18-4-147, 18-4-159, 18-4-181A, 18-4-149, 18-4-173, 18-109-18B, 18-109-18C, 18-109-8, 18-109-46, 18-109-36, 18-109-30, 18-109-34, 18-109-58, 18-109-22, 18-109-20, 18-109-18A, 18-109-40, 18-109-10, 18-109-60, 18-109-32, 18-109-52, 18-109-48, 18-109-16, 18-109-18, 18-109-46A, 18-109-56, 18-109-54, 18-109-38, 18-503-45, 18-503-43, 18-503-48, 18-503-44A, 18-503-46, 18-504-64, 18-504-63C, 18-504-61A, 18-504-74A, 18-504-74, 18-504-71, 18-504-57, 18-504-82, 18-504-84, 18-504-69, 18-504-63, 18-504-61B, 18-504-61, 18-504-66, 18-504-77, 18-504-73, 18-504-74B, 18-504-77A, 18-504-55, 18-504-63B, 18-504-63A, 18-504-65, 18-504-79, 18-504-81, 18-504-59, 18-504-75, 18-504-68, 18-505-14, 18-506-115, 18-506-92, 18-506-119, 18-506-120, 18-506-105, 18-506-101, 18-506-99, 18-506-93, 18-506-100A, 18-506-118, 18-506-116, 18-506-89, 18-506-94, 18-506-96, 18-506-102, 18-506-88, 18-506-102A, 18-506-91, 18-506-100, 18-506-113, 18-507-121, 18-507-124, 18-507-122, 28-4-194, 28-501-51, 28-501-51B, 28-501-50, 28-501-51A, 28-501-48, 28-501-52, 28-501-60, 28-501-55, 28-501-47A, 28-501-43, 28-501-47, 28-501-63, 28-501-46, 28-501-64, 28-501-42, 28-501-58E, 28-501-62, 28-501-44, 28-501-54, 28-501-56, 28-501-58D, 28-502-71, 28-502-67, 28-502-69, 28-502-73, 28-503-88, 28-503-84, 28-503-82, 28-503-78, 28-503-86, 28-503-90, 28-506-21, 28-506-23, 28-506-18, 28-508-123, 28-508-121, 28-508-119, 34-1-192, 34-1-172, 34-1-160, 34-1-166, 34-1-190, 34-1-186, 34-1-162, 34-1-174, 34-1-176, 34-1-182, 34-1-188, 34-1-178, 34-1-170, 34-1-168, 34-1-164, 34-1-186A, 34-1-184, 34-1-180			
<b>ವಾರ್ಡ್ ನಂ 2 W.No.2</b>				
<b>1</b>	ವಾರ್ಡ್ ನಂ 2 ಕಿಲ್ಲಾ ಓಣಿ	<b>W.No.2 Killa Oni</b>	<b>3100</b>	
<b>2</b>	ವಾರ್ಡ್ ನಂ 2 ತಟಕೋಟಿ	<b>W.No.2 Tatakoti</b>	<b>2200</b>	
	28-4-194A, 28-5-198, 28-5-200, 28-5-196, 28-503-75A, 28-503-83, 28-503-75, 28-503-81, 28-503-80, 28-503-85, 28-503-89, 28-503-87, 28-503-77, 28-504-3,			



	28-504-10, 28-504-5, 28-504-3A, 28-504-12, 28-504-8, 28-504-7, 28-504-1, 28-504-9, 28-504-7A, 28-504-1A, 28-505-104, 28-505-113, 28-505-112, 28-505-100, 28-505-114, 28-505-108, 28-505-101, 28-505-106, 28-505-102, 28-505-116, 28-505-110, 28-505-98, 28-505-97, 28-506-16, 28-506-22, 28-506-26, 28-506-28, 28-506-30, 28-506-20, 28-506-34, 28-506-32A, 28-506-13, 28-506-38, 28-506-13A, 28-506-19, 28-506-15A, 28-506-15, 28-506-24, 28-506-13B, 28-506-32, 28-506-14, 28-506-36, 28-506-40, 28-507-94A, 28-507-96, 28-507-92, 28-507-94B, 28-507-94, 28-508-126, 28-508-117A, 28-508-125, 28-508-126A, 28-508-117, 28-508-122.		
<b>3</b>	ವಾರ್ಡ್ ನಂ 2 ಬಡಿಗೇರ ಓಣಿ	<b>W.No.2. Badigera Oni,</b>	<b>3100</b>
	8/4/1960, 8/4/1952, 8/4/1944, 8/4/1948, 8/4/1940, 8/4/1950, 8/4/1946, 8/4/1956, 8/4/1942, 8/4/1954, 8/4/1958, 8/9/2001, 8/9/2003, 8-502-97C, 8-502-93, 8-502-97, 8-502-103, 8-502-97D, 8-502-97B, 8-502-114, 8-502-97A, 8-507-9, 8-507-14, 8-507-12, 8-507-5, 8-507-13, 8-507-7, 8-508-24, 8-508-30, 8-508-27, 8-508-40, 8-508-36, 8-508-26, 8-508-32, 8-508-17, 8-508-34, 8-508-21, 8-508-15, 8-508-42, 8-508-28, 8-508-20, 8-508-18, 8-508-22, 8-508-38, 19-4-130A, 19-4-122, 19-4-130C, 19-4-130B, 19-4-116, 19-4-126, 19-4-120A, 19-4-118, 19-4-132A, 19-4-132, 19-4-112, 19-4-130, 19-4-120B, 19-4-128, 19-4-120, 19-4-124, 19-4-118A, 19-4-114, 19-110-7, 19-110-13, 19-110-29, 19-110-11, 19-110-3, 19-110-15, 19-110-25, 19-110-17, 19-110-5, 19-110-19, 19-110-9, 19-110-23, 19-110-21, 19-110-1, 19-501-4, 19-501-5, 19-501-7, 19-501-8, 19-501-3, 19-501-1, 19-508-13, 19-508-11, 19-508-18, 19-508-22, 19-508-10, 19-508-12, 19-508-15, 19-508-17		
<b>4</b>	ವಾರ್ಡ್ ನಂ 2 ತಳವಾರ ಓಣಿ	<b>W.No.2. Talavara Oni</b>	<b>3100</b>
	19-501-4, 19-501-5, 19-501-7, 19-501-8, 19-501-3, 19-501-1, 19-508-13, 19-508-11, 19-508-18, 19-508-22, 19-508-10, 19-508-12, 19-508-15, 19-508-17, 8/4/1976, 8/4/1964, 8/4/1984, 8/4/1980, 8/4/1982, 8/4/1962, 8-4-108, 8/4/1968, 8/4/1978, 8/4/1966, 8/4/1972, 8-4-110, 8/4/1974, 8/4/1970, 8/9/2007, 8/9/2015, 8/9/2017, 8/9/2019, 8/9/2021, 8/9/2025, 8/9/2013, 8-503-196, 8-503-198, 8-503-190, 8-503-188, 8-503-195, 8-503-192, 8-504-202, 8-504-200, 8-504-204, 8-506-1, 8-506-4, 8-506-3, 8-507-10, 8-508-44, 8-509-83, 8-509-70, 8-509-69, 8-509-55, 8-509-61, 8-509-77, 8-509-47B, 8-509-65, 8-509-45, 8-509-68, 8-509-45C, 8-509-60, 8-509-56, 8-509-79, 8-509-45A, 8-509-51, 8-509-58, 8-509-53, 8-509-49, 8-509-63, 8-509-45B, 8-509-81, 8-9-7A, 8/9/2029, 8/9/2011, 8/9/2005, 8/9/2023, 8/9/2009, 8-110-26, 8-110-16, 8-110-24, 8-110-12, 8-110-30, 8-110-8, 8-110-28, 8-110-6, 8-110-22, 8-502-98, 8-502-90, 8-502-112, 8-502-94, 8-502-92, 8-502-105, 8-502-111, 8-502-100, 8-502-106, 8-502-104, 8-502-107, 8-502-86, 8-502-96, 8-502-102, 8-502-109, 8-502-88, 8-502-86A, 8-502-110, 8-503-194, 8-509-71, 8-509-70A, 8-509-52, 8-509-47A, 8-509-48, 8-509-50, 8-509-75, 8-509-73, 8-509-57, 8-509-47, 8-509-66, 8-510-134, 8-510-132, 8-510-116, 8-510-115, 8-510-128, 8-510-138, 8-510-126, 8-510-136, 8-510-123, 8-510-127, 8-510-129, 8-510-124, 8-510-118, 8-510-130, 8-510-122, 8-510-120, 8-510-131, 8-510-115A, 8-511-147, 8-511-172, 8-511-148, 8-511-146, 8-511-149, 8-511-156, 8-511-145, 8-511-159, 8-511-168, 8-511-162, 8-511-160, 8-511-158, 8-511-154, 8-511-141, 8-511-176, 8-511-166, 8-511-164, 8-511-143, 8-511-170, 8-511-139, 8-511-152, 8-511-174, 8-511-150, 18-4-121, 18-4-107, 18-4-111, 18-4-109, 18-4-105, 18-4-113, 18-501-7, 18-501-1, 18-501-3, 18-501-5, 18-501-9, 18-502-15, 18-502-23, 18-502-27, 18-502-29, 18-502-31, 18-502-19, 18-502-17, 18-502-21, 18-502-25, 18-503-49, 18-503-42, 18-503-39, 18-503-36, 18-503-38, 18-503-40, 18-503-44, 18-503-53, 18-503-51, 18-503-47, 18-503-34, 18-503-50, 18-506-108, 18-506-106, 18-506-109, 18-506-112, 18-506-107, 18-506-104, 18-506-111		
<b>5</b>	ವಾರ್ಡ್ ನಂ 2 ಬಾಣದಾರ ಓಣಿ	<b>W.No.2. Banadara Oni</b>	<b>3100</b>
	19-8-173, 19-8-183, 19-8-177, 19-8-147, 19-8-191, 19-8-161, 19-8-153, 19-8-163, 19-8-167, 19-8-179, 19-8-181, 19-8-151, 19-8-171, 19-8-175, 19-8-189, 19-8-149, 19-8-185, 19-110-31, 19-110-45C, 19-110-37, 19-110-51, 19-110-39, 19-110-43, 19-110-45B, 19-110-41, 19-110-45D, 19-110-47, 19-110-45A, 19-110-41A, 19-110-33, 19-110-49, 19-110-45, 19-110-41B, 19-110-35, 19-502-28A, 19-502-23, 19-502-26, 19-502-27, 19-502-28, 19-502-33, 19-502-30, 19-502-24, 19-502-26A, 19-502-31, 19-503-87, 19-503-83, 19-503-85, 19-503-84, 19-504-90, 19-504-96, 19-504-111, 19-504-92, 19-504-94, 19-504-95, 19-504-103, 19-504-107, 19-504-93, 19-504-106, 19-504-104, 19-504-102, 19-504-98, 19-504-97, 19-504-100, 19-504-109, 19-505-131, 19-505-132A, 19-505-134, 19-505-133, 19-505-136A, 19-505-136, 19-505-139, 19-505-137, 19-505-135, 19-505-132, 19-506-150, 19-506-144, 19-506-141, 19-506-149, 19-506-142, 19-506-146, 19-506-148, 19-506-156, 19-506-152, 19-506-154, 19-507-165, 19-507-163, 19-507-169, 19-507-168, 19-507-159, 19-507-167, 19-507-172, 19-507-164, 19-507-		

	170, 19-507-166, 19-507-161, 19-508-21, 19-508-19, 19-509-159A, 19-509-68, 19-509-45, 19-509-40, 19-509-47, 19-509-79A, 19-509-79C, 19-509-72, 19-509-66, 19-509-46, 19-509-53, 19-509-73, 19-509-74, 19-509-54, 19-509-38, 19-509-65, 19-509-62, 19-509-79B, 19-509-43, 19-509-49, 19-509-64, 19-509-76, 19-509-36, 19-509-60, 19-509-51, 19-509-55, 19-509-57, 19-509-159C, 19-509-79, 19-509-61, 19-509-78, 19-509-159B, 19-509-56, 19-509-42, 19-509-70, 19-509-58, 19-509-38A, 19-509-41, 19-510-113, 19-510-117, 19-510-115, 19-510-125, 19-510-121, 19-510-119, 19-510-123, 19-511-177, 19-511-175, 19-511-178A, 19-511-178, 19-511-173, 19-511-176, 19-512-179, 19-512-181			
<b>6</b>	ವಾರ್ಡ್ ನಂ 2. ಹೊಂಡಕಟ್ಟಿ ಓಣಿ	<b>W.No.2. Hondakatti yavara Oni</b>	<b>3100</b>	
	19-4-172, 19-4-172B, 19-4-172D, 19-4-138, 19-4-172G, 19-4-172C, 19-4-172E, 19-4-142A, 19-4-136, 19-4-168, 19-4-142, 19-4-172F, 19-4-172H, 19-4-172A, 19-4-170, 19-8-187, 19-507-162, 19-507-160, 19-510-127, 20-8-192, 20-8-156, 20-8-154, 20-502-32, 20-503-59, 20-503-71, 20-503-81A, 20-503-63, 20-503-65, 20-503-77, 20-503-83, 20-503-61A, 20-503-67, 20-503-73, 20-503-81B, 20-503-85A, 20-503-57, 20-503-83A, 20-503-79, 20-503-81, 20-503-83B, 20-503-81C, 20-503-75, 20-503-85, 20-503-61, 20-503-69, 20-505-100A, 20-505-98, 20-505-96, 20-505-87, 20-505-92, 20-505-88, 20-505-100, 20-505-90, 20-505-94, 20-506-56A, 20-506-56, 20-506-51, 20-506-55,			
<b>7</b>	ವಾರ್ಡ್ ನಂ 2. ಭ್ರಾಮಣರ ಓಣಿ	<b>W.No.2. Bhramanara Oni</b>	<b>3100</b>	
	18-4-141, 18-4-185, 18-4-189, 18-4-139, 18-4-191, 18-4-177, 18-4-133, 18-4-137, 18-4-183, 18-4-161, 18-4-187, 18-4-193, 18-4-145, 18-4-143, 18-4-135, 18-503-52, 18-506-114, 20-8-160, 20-8-158, 20-501-7, 20-501-18, 20-501-16, 20-501-5A, 20-501-3			
<b>8</b>	ವಾರ್ಡ್ ನಂ 2. ದಿವಟರ ಓಣಿ	<b>W.No.2. Divatara Oni</b>	<b>3100</b>	
	8-8-111, 8-504-199, 8-505-215A, 8-505-213, 8-505-215B, 8-505-215, 8-505-208A, 8-505-206, 8-505-212, 8-505-205, 8-505-214, 8-505-208, 8-505-218A, 8-505-209, 8-505-218C, 8-505-218, 8-505-216, 8-505-210, 8-505-218B, 8-511-180, 8-511-182, 8-511-178			
<b>9</b>	ವಾರ್ಡ್ ನಂ 2. ಗಾಣಿಗೇರ ಓಣಿ	<b>W.No.2. Ganigera Oni</b>	<b>3100</b>	
	8/8/1993, 8-8-107, 8/8/1983, 8-8-121, 8-8-129, 8/8/1977, 8/8/1997, 8-8-109, 8-8-117, 8/8/1989, 8-8-103., 8-8-129A, 8-8-127, 8/8/1969, 8-8-131, 8/8/1991, 8-8-101, 8/8/1999, 8-8-123, 8-8-133, 8-8-127A, 8/8/1995, 8-8-119, 8-8-125, 8/8/1987, 8-8-105, 8-8-135A, 8-505-219, 8-505-220			
<b>ವಾರ್ಡ್ ನಂ 3/ W.No.3</b>				
<b>1</b>	ವಾರ್ಡ್ ನಂ 3. ಉಳ್ಳಾಗಡ್ಡಿಯವರ ಓಣಿ	<b>W.No.3. Ullagaddi yavara Oni</b>	<b>3100</b>	
	8-8-135, 8-8-137, 15-8-120, 15-8-124, 15-8-116, 15-8-134A, 15-116-22, 15-116-34, 15-116-18B, 15-116-4, 15-116-30, 15-116-32A, 15-116-12A, 15-116-6, 15-116-12, 15-116-16, 15-116-26, 15-116-36, 15-116-10, 15-116-12B, 15-116-20, 15-116-18A, 15-116-28, 15-116-32B, 15-116-24, 15-116-8, 15-116-40, 15-116-18, 15-116-38, 15-116-32, 15-117-59, 15-117-61, 15-505-152A, 15-505-148, 15-505-152, 15-505-154, 15-505-156, 15-505-150, 20-8-168B, 20-8-168A, 20-8-164A, 20-8-152, 20-8-170A, 20-8-166, 20-8-186, 20-8-162, 20-8-170, 20-8-168, 20-8-170B, 20-8-164, 20-8-180, 20-116-41, 20-116-39, 20-116-1, 20-116-25, 20-116-11, 20-116-23A, 20-116-21, 20-116-25A, 20-116-27, 20-116-7, 20-116-17C, 20-116-17B, 20-116-17A, 20-116-27B, 20-116-45, 20-116-27A, 20-116-33, 20-116-43, 20-116-19, 20-116-3, 20-116-27C, 20-116-25B, 20-116-13, 20-116-9, 20-116-17, 20-116-5, 20-116-23, 20-116-21A, 20-116-35, 20-119-7, 20-501-4, 20-501-10, 20-501-2, 20-501-1, 20-501-12, 20-503-80, 20-503-78, 20-503-60, 20-503-66, 20-503-62, 20-504-20, 20-504-24, 20-504-22, 20-504-23, 20-504-21, 20-504-26A, 20-504-23A, 20-504-26, 20-504-19, 20-506-33, 20-506-45, 20-506-35, 20-506-50, 20-506-37, 20-506-41A, 20-506-49A, 20-506-49,			

<b>2</b>	ವಾರ್ಡ್ ನಂ 3. ನೇಕಾರ ಓಣಿ	<b>W.No.3. Nekara Oni</b>	<b>2600</b>	
	17-10-41, 17-117-60, 17-117-52, 17-117-64, 17-117-44A, 17-117-40, 17-117-58, 17-117-54, 17-117-42, 17-117-50, 17-117-46, 17-117-48, 17-117-44, 17-117-56, 17-117-62, 17-117-16, 17-118-28, 17-118-24, 17-118-60, 17-118-22, 17-118-26, 17-118-14, 17-118-2, 17-118-54, 17-118-18, 17-118-50, 17-118-12B, 17-118-30, 17-118-46, 17-118-44, 17-118-40, 17-118-56, 17-118-16, 17-118-20, 17-118-58, 17-118-32, 17-118-16A, 17-118-34, 17-118-8, 17-118-16B, 17-118-14A, 17-118-62, 17-118-12, 17-118-12A, 17-118-38, 17-118-38A, 17-135-21, 17-506-38, 17-506-36B, 17-506-40, 17-506-36C, 17-506-27, 17-506-37, 17-506-42A, 17-506-36A, 17-506-42, 17-506-32B, 17-506-25, 17-506-42B, 17-506-33, 17-506-34, 17-506-32, 17-506-28, 17-506-44, 17-506-29, 17-506-36, 17-506-38A, 17-506-30, 17-506-32A, 17-506-41, 17-506-31, 17-507-111, 17-507-101, 17-507-107, 17-507-105, 17-507-113, 17-507-99, 17-507-110, 17-507-103, 17-507-109, 17-508-59, 17-508-54, 17-508-58, 17-508-50B, 17-508-48, 17-508-46, 17-508-46B, 17-508-57, 17-508-63, 17-508-50, 17-508-46A, 17-508-53, 17-508-57A, 17-508-46C, 17-508-64, 17-508-60, 17-508-50A, 17-508-596, 17-508-61, 17-508-51, 17-508-55, 17-508-48A, 17-509-99A, 17-509-95, 17-509-97, 17-509-99, 17-511-66, 17-511-65, 17-511-69, 17-511-67, 17-511-70, 17-511-72, 17-512-134, 17-512-123, 17-512-129, 17-512-132, 17-512-124, 17-512-119, 17-512-135, 17-512-127, 17-512-138, 17-512-125, 17-512-122, 17-512-136, 17-512-130, 17-512-128, 26-10-79, 26-10-73, 26-10-71, 26-10-75, 26-10-43, 26-10-77, 26-118-51, 26-118-57, 26-118-11, 26-118-39, 26-118-59, 26-118-3, 26-118-33, 26-118-43, 26-118-47, 26-118-13, 26-118-5, 26-118-25, 26-118-27, 26-118-1, 26-118-7, 26-118-35, 26-118-19, 26-118-49, 26-118-37, 26-118-29, 26-118-45, 26-118-41, 26-118-55, 26-118-53, 26-118-9, 26-119-12, 26-119-10, 26-119-8, 26-119-14, 26-119-16, 26-501-62, 26-501-64, 26-501-68, 26-501-60, 26-506-3, 26-506-2, 26-506-10, 26-506-1, 26-506-8, 26-506-18, 26-506-22, 26-506-5, 26-506-7, 26-506-11, 26-506-20, 26-506-11A, 26-506-6, 26-506-16, 26-506-14, 26-507-24, 26-507-28, 26-507-26, 26-508-35, 26-508-29, 26-508-31, 26-508-33, 26-509-47, 26-509-43, 26-509-44, 26-509-40, 26-509-41, 26-509-45, 26-509-46			
<b>3</b>	ವಾರ್ಡ್ ನಂ 3. ಚಲವಾದಿಯವರ ಓಣಿ	<b>W.No.3. Chalavadi Oni</b>	<b>2600</b>	
	26-10-47, 26-10-70A, 26-10-49, 26-10-45, 26-10-70, 26-501-59, 26-501-65, 26-501-61, 26-501-61A, 26-502-70, 26-502-70A, 26-502-71, 26-502-72, 26-502-73, 26-502-78, 26-503-98, 26-503-82A, 26-503-84, 26-503-82, 26-503-80, 26-503-82B			
<b>4</b>	ವಾರ್ಡ್ ನಂ 3. ಹರಿಜನರ ಓಣಿ	<b>W.No.3. Harijana Oni</b>	<b>2600</b>	
	12-123-61, 26-10-67, 26-10-61, 26-10-65, 26-10-53, 26-10-63, 26-502-75, 26-502-77, 26-503-83, 26-503-89, 26-503-95, 26-503-87, 26-503-85, 26-503-81, 26-503-91, 26-503-93, 26-508-37, 26-510-113, 26-510-116, 26-510-111, 26-510-112, 26-510-114, 26-510-79, 26-511-118			
<b>5</b>	ವಾರ್ಡ್ ನಂ 3. ಶಿವಪ್ಪಯ್ಯನ ಮಠದ ಓಣಿ	<b>W.No.3. Shivappayana Mathadavarau Oni</b>	<b>2600</b>	
	15-117-49, 15-502-161, 15-502-157			
<b>6</b>	ವಾರ್ಡ್ ನಂ 3. ಗಣಾಚಾರಿ ಓಣಿ	<b>W.No.3. Ganachari Oni</b>	<b>3200</b>	
	17-117-34, 17-117-38A, 17-117-38, 17-117-32, 17-117-38B, 17-117-36, 17-502-6, 17-502-8, 17-502-4, 17-502-3, 17-502-10, 17-502-12, 17-503-22, 17-503-18, 17-503-16A, 17-503-24, 17-503-23, 17-503-20, 17-503-16, 17-503-14			
<b>ವಾರ್ಡ್ ನಂ 4 W.No.4</b>				
<b>1</b>	ವಾರ್ಡ್ ನಂ 4. ಮೇಣಬಸದಿ ರಸ್ತೆ	<b>W.No.4. Mena Basadi Road</b>	<b>2600</b>	
	12-2-151, 12-2-141, 12/10/1936, 12/10/1952, 12/10/1940, 12/10/2024, 12/10/1960, 12/10/1950, 12/10/2028, 12/10/2010, 12/10/1938, 12/10/2012, 12/10/1942, 12/10/1934, 12/10/2016, 12/10/2014, 12/10/1954, 12/10/1958, 12/10/1946, 12/10/1948, 12/10/1956, 12-123-49, 12-123-51, 12-123-7, 12-123-9, 12-123-57, 12-123-3, 12-123-55, 12-504-10, 12-504-2, 12-504-8, 12-504-4, 12-504-6, 12-505-12, 12-505-14, 12-505-16, 12-505-18, 12-505-20, 12-506-52, 12-507-70, 12-507-			

	72, 12-507-68, 17-10-35, 17-10-21,17-10-33, 17-10-27, 17-10-25, 17-10-31, 17-10-23, 17-10-19, 17-10-39, 17-505-144, 17-505-43, 17-512-118, 17-512-116, 26-10-68, 26-10-80A, 26-10-80.		
<b>2</b>	ವಾರ್ಡ್ ನಂ 4. ಜಾತಗಾರ ಓಣಿ	<b>W.No.4. Jathagara Oni</b>	<b>2600</b>
	12-123-69, 12-123-53, 12-123-27, 12-123-63, 12-123-1, 12-123-81, 12-123-75A, 12-123-47, 12-123-41, 12-123-37, 12-123-33, 12-123-13, 12-123-71A, 12-123-31, 12-123-35, 12-123-17, 12-123-21, 12-123-67, 12-123-79A, 12-123-73, 12-123-75, 12-123-83, 12-123-29, 12-123-39, 12-123-77, 12-123-79, 12-123-45, 12-123-71, 12-123-73A, 12-123-85, 12-123-77A, 12-124-13A, 12-124-5, 12-124-5B, 12-124-7, 12-124-5A, 12-124-3, 12-124-17, 12-124-5D, 12-124-5C, 12-124-9A, 12-124-1, 12-124-13, 12-124-9, 12-501-27, 12-501-24A, 12-501-24, 12-501-22, 12-501-25, 12-501-26, 12-501-28, 12-501-26A, 12-501-23, 12-501-24B, 12-501-21, 12-502-41, 12-502-29, 12-502-46, 12-502-33, 12-502-40, 12-502-43, 12-502-31, 12-502-44, 12-502-34, 12-502-38, 12-502-48, 12-502-45,12-502-37, 12-502-36, 12-502-42, 12-503-62, 12-503-60, 12-503-59, 12-506-53, 12-506-56, 12-506-57, 12-506-51, 12-506-49, 12-506-58, 12-506-54, 12-506-50, 12-507-76, 12-507-64, 12-507-82, 12-507-66, 12-507-78, 12-507-80, 12-507-74, 24-123-20, 24-123-42, 24-123-16, 24-123-32, 24-123-36, 24-123-44, 24-123-76A, 24-123-82, 24-123-86, 24-123-10, 24-123-14, 24-123-26, 24-123-40, 24-123-68, 24-123-6, 24-123-60, 24-123-54, 24-123-72, 24-123-48, 24-123-4, 24-123-62, 24-123-22, 24-123-8, 24-123-76, 24-123-28, 24-123-56, 24-123-18, 24-123-64, 24-123-2, 24-123-12, 24-124-8, 24-124-18, 24-124-4, 24-124-10, 24-124-26, 24-124-6, 24-124-16, 24-124-22,24-124-28, 24-124-12, 24-124-14, 24-124-20, 24-124-24, 24-501-10, 24-501-30, 24-501-42, 24-501-57, 24-501-56, 24-501-60, 24-501-55, 24-501-55A, 24-501-18, 24-501-66, 24-501-58, 24-501-64		
<b>3</b>	ವಾರ್ಡ್ ನಂ 4. ಪಟ್ಟಣದವರ ಓಣಿ	<b>W.No.4. Pattanadavara Oni</b>	<b>3100</b>
	8-8-109A, 8-8-113, 8-8-115, 8-110-48, 8-110-44A, 8-110-40, 8-110-40D, 8-110-34, 8-110-46A, 8-110-40F, 8-110-40C, 8-110-36, 8-110-48A, 8-110-40E, 8-110-46, 8-110-40B, 8-110-44, 8-110-40A, 8-511-184, 9-2-117, 9-2-119, 15-116-14, 15-117-45, 15-117-45B, 15-117-51, 15-502-162, 15-503-138, 15-503-117, 15-503-115, 15-503-131A, 15-503-139, 15-503-135, 15-503-140, 15-503-144, 15-503-143, 15-503-133B, 15-503-137, 15-503-136, 15-503-133C, 15-503-119, 15-503-127, 15-503-132, 15-503-131, 15-503-146, 15-503-125, 15-503-133A, 15-503-129,15-503-124, 15-503-142, 15-503-133, 15-505-147, 15-506-74, 15-507-109, 15-507-107, 15-507-92, 15-507-105, 15-507-99, 15-507-93, 15-507-97, 15-507-103		
<b>4</b>	ವಾರ್ಡ್ ನಂ 4. ಉಳ್ಳಾಗಡ್ಡಿಯವರ ಓಣಿ	<b>W.No.4. Ullagaddiyavara Oni</b>	<b>3100</b>
<b>5</b>	ವಾರ್ಡ್ ನಂ 4. ಮಣ್ಣೂರವರ ಓಣಿ	<b>W.No.4. Mannurar Oni</b>	<b>3100</b>
	15-503-123, 15-503-116, 15-503-122, 15-503-120, 15-503-116A, 15-505-151, 15-505-155		
<b>6</b>	ವಾರ್ಡ್ ನಂ 4. ಬಜಾರ ರೋಡ	<b>W.No.4. Bazar Road</b>	<b>5000</b>
	2/2/1949, 2/8/1945, 2/8/2001, 2/8/1947, 2/8/2019, 2/8/2003, 2/8/1933, 2/8/1935, 2/8/2025, 2/8/2029, 2/8/2009,2/8/2021, 2/8/2015, 2/8/2005, 2/8/2027, 2/8/2017, 2/9/1936, 2/9/1938, 2/9/2010, 2-501-39, 2-501-37, 2-501-42, 2-501-35,2-501-43, 2-501-41, 2-502-46, 2-502-48, 2-504-49, 2-504-53, 2-504-55, 2-504-51, 2-505-5, 2-505-5A, 2-505-7,2-505-7, 2-505-10, 2-505-6, 2-505-4, 2-505-5B, 2-505-2, 2-505-8, 2-505-9, 2-506-20, 2-506-18, 2-506-23, 2-506-17, 2-506-32,2-506-14, 2-506-15, 2-506-25, 2-506-27, 2-506-16, 2-506-22, 2-506-31, 2-506-29, 8/8/1971, 8/8/1967, 8/8/1961, 8/8/1979,8/8/1973, 8-8-139, 8-8-145, 8/8/1985, 8/8/1965, 8/8/1975, 8-8-141, 8-8-143, 8/8/1981, 8/9/1931, 8/9/1933, 8/9/1935,8-110-52, 8-512-185, 9-2-77B, 9/2/1973, 9-2-103, 9/2/1975, 9/8/1952, 9/8/2022, 9/8/1948, 9/8/1946, 9/8/2026, 9/8/1944,9/8/1942, 9/8/1938, 9-8-18A, 9/8/2008, 9/8/2028, 9/8/2024, 9/8/2020, 9/8/1950, 9/8/1930, 9/8/2016, 9/8/2010, 9/8/2018,9/8/1954, 9/8/2006, 9/8/2012, 9/8/1936, 9/8/1940, 9/8/1956, 9/8/1932, 9/8/2014, 9/8/1934, 9/9/1946, 9-501-5, 9-501-3, 9-501-1, 9-501-7A, 9-504-32D, 9-504-32C, 9-504-32A, 9-504-30, 9-504-30A, 15-8-96A, 15-8-96A, 15-8-100, 15-8-88B, 15-8-82, 15-8-96C, 15-8-146, 15-8-88E, 15-8-66, 15-8-60, 15-8-96B, 15-8-92A, 15-8-92, 15-8-68, 15-8-74, 15-8-78, 15-8-94,15-8-64, 15-8-88D, 15-8-124B, 15-8-144, 15-8-88A, 15-8-88C, 15-8-70, 15-8-96, 15-8-80, 15-8-72, 15-8-58, 15-8-84, 15-8-134B, 15-8-112,15-8-104, 15-8-62, 15-8-134, 15-8-124A, 15-8-130, 15-8-140, 15-8-88, 15-8-86, 15-8-108, 15-8-96D, 15-9-39, 15-501-24, 15-501-20, 15-501-18, 15-503-113, 15-504-4		

<b>7</b>	ವಾರ್ಡ್ ನಂ 4. ಕೆರಿಹೊಲದವರ ಓಣಿ	<b>W.No.4. Keriholadavara Oni</b>	<b>3400</b>	
	15-501-35B, 15-501-35A, 15-501-29, 15-501-40, 15-501-33, 15-501-33A, 15-501-21A, 15-501-21, 15-501-21B, 15-501-25, 15-501-33B, 15-501-27, 15-501-34, 15-501-38, 15-501-36, 15-501-30, 15-501-35C, 15-501-37, 15-501-31, 15-501-35, 15-503-128, 15-503-130, 15-504-16, 15-506-60, 15-506-62, 15-506-57, 15-506-58, 15-506-64, 15-506-66, 15-506-69, 15-506-54A, 15-506-68, 15-506-67, 15-506-54, 15-506-68B, 15-506-53, 15-506-70, 15-506-63, 15-506-72, 15-506-54B, 15-506-56, 15-507-85, 15-507-87, 15-507-83			
<b>8</b>	ವಾರ್ಡ್ ನಂ 4. ಪಟ್ಟಣಶೆಟ್ಟಿಯವರ ಓಣಿ	<b>W.No.4. Pattanashetti yavara Oni</b>	<b>4300</b>	
	9-2-117, 9-2-119, 15-503-118, 15-507-110, 15-507-100			
<b>9</b>	ವಾರ್ಡ್ ನಂ 4. ಕಳ್ಳಿ ಪೇಟೆ ಓಣಿ	<b>W.No.4. Kallipet Oni</b>	<b>4400</b>	
	2/2/1945, 9-2-77A, 9/2/1977, 9/2/1959, 9/8/2004, 9/9/1988, 9/9/1982, 9-9-82A, 9-9-52E, 9-9-102, 9/9/1976, 9/9/1990, 9/9/1968, 9-9-52D, 9/9/1954, 9-9-52B, 9/9/1994, 9/9/1956, 9/9/1998, 9-9-52C, 9/9/1978, 9/9/1986, 9/9/1958, 9/9/1960, 9-9-100, 9-9-52A, 9/9/1952, 9/9/1992, 9/9/1962, 9/9/1974, 9/9/1964, 9/9/1996, 9-111-1, 9-111-7, 9-111-3, 9-111-5, 9-111-11, 9-111-9, 9-502-45, 9-502-68, 9-502-42, 9-502-40E, 9-502-40D, 9-502-60, 9-502-56, 9-502-43, 9-502-63, 9-502-40C, 9-502-40, 9-502-53, 9-502-54, 9-502-61, 9-502-64, 9-502-50, 9-502-55, 9-502-51, 9-502-59, 9-502-57, 9-502-67, 9-502-47, 9-502-48, 9-502-41, 9-502-66, 9-502-40B, 9-502-40A, 9-502-65, 9-502-39, 9-502-46, 9-503-86, 9-503-116A, 9-503-73, 9-503-127, 9-503-129, 9-503-96A, 9-503-93, 9-503-100, 9-503-114, 9-503-85, 9-503-89, 9-503-109, 9-503-74, 9-503-108, 9-503-79, 9-503-83, 9-503-80A, 9-503-80, 9-503-102, 9-503-92, 9-503-104, 9-503-96B, 9-503-87, 9-503-77, 9-503-96, 9-503-98, 9-503-121, 9-503-69, 9-503-80B, 9-503-123, 9-503-111, 9-503-91, 9-503-94, 9-503-71, 9-503-80C, 9-503-86b, 9-503-70, 9-503-115, 9-503-75, 9-503-81, 9-503-90, 9-503-86A, 9-503-112, 9-503-101, 9-503-117, 9-503-119, 9-503-106, 9-503-116, 9-503-125, 9-504-34, 9-504-38, 9-504-32, 9-504-36, 9-504-32B, 9-506-136, 9-506-133A, 9-506-133, 9-506-134, 9-506-136A, 9-506-133B, 9-506-131, 9-506-140, 9-506-132, 9-506-138, 9-506-139, 9-506-131A, 9-506-137, 9-507-145, 9-507-147, 9-507-142, 9-507-143, 9-507-148, 9-507-146, 9-508-150, 9-508-156, 9-508-160, 9-508-150A, 9-508-154, 9-508-159, 9-508-158, 9-508-152, 15-9-47, 15-9-75, 15-9-87, 15-9-81, 15-9-79, 15-9-51, 15-9-41, 15-9-77, 15-9-61, 15-9-53, 15-9-99, 15-9-73, 15-9-59, 15-9-49, 15-9-45, 15-9-85, 15-9-43, 15-9-69, 15-9-83, 15-9-97, 15-9-67, 15-9-65, 15-9-89, 15-9-91, 15-9-57, 15-9-71, 15-9-95, 15-116-42, 15-117-57, 15-117-31, 15-117-35, 15-117-39, 15-117-55, 15-117-45A, 15-117-37, 15-117-49A, 15-117-53, 15-117-41, 15-117-21, 15-117-63, 15-117-13, 15-117-25, 15-502-159, 15-504-14, 15-504-10, 15-504-6A, 15-504-6, 15-504-1, 15-504-2, 15-504-8, 15-504-12, 15-504-12A, 15-506-41, 15-506-47, 15-506-68A, 15-506-43, 15-506-50, 15-506-45, 15-506-49, 15-506-68C, 15-506-51, 15-506-48, 15-506-68D, 15-507-102, 15-507-104, 15-507-80, 15-507-90, 15-507-77, 15-507-89, 15-507-78, 15-507-96, 15-507-81, 17-10-15, 17-10-17, 17-117-4, 17-117-24, 17-117-20, 17-117-26, 17-117-8, 17-117-12, 17-111-14, 17-117-6, 17-117-28, 17-117-2, 17-117-18, 17-117-30, 17-117-14, 17-117-10, 17-117-22, 17-111-12, 17-135-9, 17-135-3, 17-135-1, 17-135-5, 17-135-19, 17-501-2			
<b>10</b>	ವಾರ್ಡ್ ನಂ 4. ಹೊರಪೇಟೆ ಓಣಿ	<b>W.No.4. Horapete Oni</b>	<b>3400</b>	
	4/2/1940, 4/2/1948, 4/2/1944, 4/2/1946, 4/2/1942, 4-104-26, 4-502-47, 4-502-56, 4-502-48, 4-502-41, 4-502-50, 4-502-54, 4-502-52, 4-503-96, 4-503-92, 4-503-90, 4-503-94, 4-503-89, 4-503-100, 4-504-131, 4-510-70, 4-510-68, 4-510-76, 4-510-74, 4-510-72, 4-510-73, 4-511-101A, 4-512-105, 4-512-103, 5/2/1954, 5-2-60A, 5/2/1952, 5/2/1950, 5/16/2021, 5/16/2027, 5/16/2025, 5/16/2023, 5-104-1, 5-104-13, 5-104-9, 5-104-15, 5-104-11, 5-104-7, 5-104-23, 5-104-5, 5-104-25, 5-104-21, 5-104-19, 5-104-17, 5-501-27, 5-501-25, 5-501-23, 5-501-24, 5-501-28, 5-502-9, 5-502-11A, 5-502-13A, 5-502-15, 5-502-17, 5-502-22, 5-502-7, 5-502-1, 5-502-13, 5-502-13B, 5-502-3, 5-502-21, 5-502-5, 5-502-19, 5-502-11, 5-503-32A, 5-503-29, 5-503-32, 5-503-36, 5-503-31, 5-503-34, 5-503-38, 5-504-45, 5-504-51A, 5-504-41, 5-504-49, 5-504-47, 5-504-51, 5-504-43, 9-2-107, 9-501-13, 9-501-7, 9-501-1A, 9-501-7B, 9-501-11, 9-501-17, 9-501-15, 9-501-9, 9-505-23, 9-505-26, 9-505-24, 9-505-21, 9-505-28, 9-505-27, 9-505-25			
<b>11</b>	ವಾರ್ಡ್ ನಂ 4. ಬಂಡಿವಡ್ಡರ ಓಣಿ	<b>W.No.4. Bandivaddara Oni</b>	<b>2600</b>	
	12-2-155A, 12-2-159A, 12-2-163, 12-2-161A, 12-2-161, 12-2-165A, 12-2-155, 12-2-163A, 12-2-159, 12-2-165, 12-2-163B, 12-2-167A, 12-2-167, 12-2-163C, 12-2-169, 12-2-165B, 12-2-153, 12-2-159B, 12/10/2003, 12/10/2005, 12/10/2001, 12-10-3A, 12/10/2007, 12-135-28, 12-135-22, 12-135-26, 12-135-24, 12-135-30.			
<b>12</b>	ವಾರ್ಡ್ ನಂ 4. ಮಾರ್ಕೆಟ ಮಕಾನದಾರ ಓಣಿ	<b>W.No.4. Market and</b>	<b>5000</b>	

		<b>Makanadar Oni</b>		
		2/8/1941, 2/8/1943, 2/8/1939, 2/8/1937, 2-504-55A		
<b>13</b>	ವಾರ್ಡ್ ನಂ 4. ಎ.ಪಿ.ಎಂ.ಸಿ. ಎದುರುಗಡೆ	<b>W.No.4. Opp A.P.M.C.</b>	<b>4800</b>	
<b>ವಾರ್ಡ್ ನಂ 5 W.No.5</b>				
<b>1</b>	ವಾರ್ಡ್ ನಂ 5 ಕುಂದಗೋಳ, ಸುಂಕದವರ ಓಣಿ	<b>W.No.5. Kundagolavara and Sunkadavara Oni</b>	<b>4300</b>	
11-501-7, 11-501-16, 11-501-3, 11-501-1, 11-501-5A, 11-501-5, 11-501-17				
<b>2</b>	ವಾರ್ಡ್ ನಂ 5. ಕಲ್ಯಾಣಿಯವರ ಓಣಿ	<b>W.No.5. Kalyaniyavara Oni</b>	<b>4300</b>	
<b>3</b>	ವಾರ್ಡ್ ನಂ 5. ಎಂ.ಎಲ್.ಬಿ.ಸಿ. ಕಾಲೋನಿ	<b>W.No.5. M.L.B.C. Colony</b>	<b>4300</b>	
<b>4</b>	ವಾರ್ಡ್ ನಂ 5. ಹುಲ್ಲಿಕೇರಿಯವರ ಓಣಿ	<b>W.No.5. Hullikeriyavara Oni</b>	<b>4800</b>	
16-112-31, 16-112-29, 16-112-41, 16-112-39, 16-112-27, 16-112-33, 16-112-35, 16-112-47, 16-501-6, 16-501-4, 16-501-2, 16-502-10, 16-502-12, 16-502-8, 16-503-14, 16-503-20, 16-503-17, 16-503-16, 16-503-18, 16-503-13, 16-505-34, 16-505-31, 16-505-36, 16-505-29, 16-505-33, 16-505-30, 16-505-32, 16-505-28, 16-506-44, 16-506-42, 16-506-40, 16-506-39				
<b>5</b>	ವಾರ್ಡ್ ನಂ 5. ಬಜಂತ್ರಿ ಕಟ್ಟಿಮನಿಯವರ ಓಣಿ	<b>W.No.5. Bajanthriyavara Kattimani Oni</b>	<b>3400</b>	
4-104-24, 4-104-22, 4-104-20, 4-104-16A, 4-104-12, 4-104-16				
<b>6</b>	ವಾರ್ಡ್ ನಂ 5. ಪಿ.ಡಬ್ಲ್ಯುಡಿ ಕ್ಲಾಟ್ರಿಸ್ ಹಿಂದೆ ತಳವಾರ ಪ್ಲಾಟ್	<b>W.No.5. P.W.D. Qtrs (Backside Plot) (Talavara)</b>	<b>5000</b>	
<b>7</b>	ವಾರ್ಡ್ ನಂ 5. ಚಾಲುಕ್ಯ ನಗರ	<b>W.No.5. Chalukya Nagar</b>	<b>5000</b>	
4-3-112, 14-3-110, 14-3-116, 14-3-118, 14-3-120, 14-3-108, 14-3-114, 14-13-46, 14-13-10, 14-13-6, 14-13-24, 14-13-18, 14-13-28, 14-13-44, 14-13-48, 14-13-4, 14-13-2, 14-13-8, 14-13-22, 14-13-20, 14-13-16, 14-13-30, 14-13-38, 14-13-12, 14-13-42, 14-13-40, 14-13-34, 14-13-14, 14-14-43, 14-14-51, 14-14-41, 14-14-27, 14-14-35, 14-14-47, 14-14-39, 14-14-37, 14-14-33, 14-14-31, 14-14-29, 14-103-55, 14-501-61, 14-501-79, 14-501-80, 14-502-145, 14-502-131, 14-502-127, 14-502-137, 14-502-139, 14-502-141, 14-502-143, 14-502-133, 14-502-135, 14-502-147, 14-503-205, 14-503-194, 14-503-197, 14-503-211, 14-503-186, 14-503-196, 14-503-188, 14-503-191, 14-503-198, 14-503-199, 14-503-207, 14-503-213, 14-503-210, 14-503-214, 14-503-214A, 14-503-185, 14-503-195, 14-503-190, 14-503-215, 14-503-203, 14-503-189, 14-503-187, 14-503-192, 14-503-209, 14-503-201, 14-503-202, 14-504-256, 14-504-247, 14-504-258, 14-504-248, 14-504-254, 14-504-252, 14-504-251, 14-504-250, 14-504-246, 14-504-260, 14-504-245, 14-509-149, 14-509-217, 14-509-221, 14-509-220, 14-509-154, 14-509-152, 14-509-219, 14-509-222, 14-509-150, 14-512-156, 14-512-225, 14-512-159, 14-512-155, 14-512-228, 14-512-162, 14-512-160, 14-512-224, 14-512-226, 14-512-223, 14-512-158, 14-513-166, 14-513-163, 14-513-229, 14-513-232, 14-513-164, 14-513-233, 14-513-231, 14-513-230, 14-513-165,				
14-513-234, 14-514-243, 14-514-235, 14-514-237, 14-514-239, 14-514-167, 14-514-169, 14-514-241, 14-515-171, 14-517-175, 14-517-181, 14-517-183, 14-517-179, 14-517-177, 29-13-27, 29-13-33, 29-13-29, 29-13-31, 29-13-35, 29-13-124, 29-13-3, 29-13-21, 29-13-37, 29-13-5, 29-13-9, 29-13-25, 29-13-17, 29-3-128, 29-13-1, 29-13-13, 29-127-39, 29-127-27, 29-127-21, 29-127-51, 29-127-15, 29-127-5, 29-127-55, 29-127-47, 29-127-41, 29-127-13, 29-127-35, 29-127-17, 29-127-57, 29-127-3, 29-127-11, 29-127-9, 29-127-23, 29-127-45, 29-127-29, 29-127-19, 29-127-37, 29-127-1, 29-127-53, 29-127-7, 29-127-49, 29-129-4, 29-129-12, 29-129-6, 29-129-8, 29-129-2, 29-130-26, 29-130-10, 29-130-4, 29-130-12, 29-130-6, 29-130-24, 29-130-22, 29-130-8, 29-130-14, 29-130-16, 29-130-20, 29-130-18, 29-130-2, 29-136-12, 29-136-8, 29-136-4, 29-136-2, 29-136-6, 29-137-4, 29-137-6, 29-137-2, 29-137-12, 29-501-42, 29-501-44, 29-501-41, 29-504-4, 29-504-1, 29-504-2, 29-505-5, 29-505-12, 29-505-17, 29-505-11, 29-505-20, 29-505-21, 29-505-15, 29-505-9, 29-505-7, 29-505-18, 29-505-8, 29-505-16, 29-505-10, 29-505-14, 29-506-27, 29-506-30, 29-506-32, 29-506-37, 29-506-24, 29-506-28, 29-506-34, 29-506-36, 29-506-31, 29-506-25, 29-506-38, 29-506-40, 29-506-35, 29-506-29, 29-506-23, 32-3-130, 32-3-168, 32-3-164, 32-3-156, 32-3-154, 32-3-146, 32-3-180, 32-3-174, 32-3-172, 32-3-158, 32-3-140, 32-3-134, 32-3-162, 32-3-152, 32-3-166, 32-3-176, 1 32-3-136, 32-3-138, 32-3-				

	<p>160, 32-3-170, 32-3-144, 32-3-148, 32-3-150, 32-3-178, 32-3-132, 32-3-142, 32-129-1, 32-129-9, 32-129-7, 32-129-11, 32-12, 14-3-106, 9-13, 32-129-5, 32-129-3, 32-130-25, 32-130-19, 32-130-5, 32-130-21, 32-130-17, 32-130-13, 32-130-11, 32-130-15, 32-130-23, 32-130-3, 32-136-1, 32-136-5, 32-136-11, 32-136-3, 32-136-7, 32-136-9, 32-137-9, 32-137-11, 32-137-7, 32-137-3, 32-137-1, 32-502-11, 32-502-14, 32-502-12, 32-502-17, 32-502-16, 32-502-13, 32-502-20, 32-502-18, 32-130-9, 32-502-19, 32-503-72, 32-503-145, 32-503-143, 32-503-70A, 32-503-71, 32-503-70, 32-503-148, 32-503-146, 32-503-144, 32-503-70B, 32-504-73, 32-504-150, 32-504-74, 32-504-151, 32-505-193, 32-506-119, 32-506-128, 32-506-113, 32-506-127, 32-506-125, 32-506-133, 32-506-116, 32-506-136, 32-506-118, 32-506-137, 32-506-135, 32-506-122, 32-506-114, 32-506-129, 32-506-130, 32-506-120, 32-506-121, 32-506-131, 32-506-139, 32-506-126, 32-506-132, 32-506-123, 32-506-140, 32-507-26, 32-507-38, 32-507-34, 32-507-35, 32-507-30, 32-507-32, 32-507-37, 32-507-31, 32-507-22, 32-507-33, 32-507-28, 32-507-24, 32-508-63A, 32-508-50A, 32-508-44, 32-508-65, 32-508-47, 32-508-55, 32-508-52, 32-508-50, 32-508-45, 32-508-40, 32-508-63, 32-508-62, 32-508-53, 32-508-64, 32-508-43, 32-508-60, 32-508-41, 32-508-48, 32-508-42, 32-508-68, 32-508-58, 32-508-66, 32-508-67, 32-508-56, 32-508-63B, 32-508-59, 32-508-49, 32-508-57, 32-508-61, 32-508-39, 32-509-91, 32-509-82, 32-509-110, 32-509-85, 32-509-86, 32-509-105, 32-509-105A, 32-509-92, 32-509-78, 32-509-107, 32-509-94, 32-509-88, 32-509-105B, 32-509-75, 32-509-88A, 32-509-80, 32-509-93, 32-509-108, 32-509-100, 32-509-106, 32-509-99, 32-509-98, 32-509-77, 32-509-97, 32-509-102, 32-509-76, 32-509-84, 32-509-101, 32-509-83, 32-509-81, 32-509-90, 32-509-104, 32-509-103, 32-509-96, 32-509-87, 32-509-95, 32-509-89, 32-509-109, 32-510-164, 32-510-169, 32-510-153, 32-510-188, 32-510-190, 32-510-160, 32-510-163, 32-510-192, 32-510-166, 32-510-162, 32-510-161, 32-510-176, 32-510-168, 32-510-159, 32-510-191,</p>			
	<p>32-510-180, 32-510-158, 32-510-178, 32-510-167, 32-510-181A, 32-510-182, 32-510-185, 32-510-165, 32-510-156, 32-510-155, 32-510-157, 32-510-189, 32-510-179, 32-510-170, 32-510-172, 32-510-184, 32-510-181, 32-510-186, 32-510-174, 32-510-181B, 32-511-213, 32-511-197, 32-511-221, 32-511-236, 32-511-217, 32-511-215, 32-511-199, 32-511-235, 32-511-204, 32-511-211, 32-511-229, 32-511-234, 32-511-210, 32-511-198, 32-511-225, 32-511-207, 32-511-222, 32-511-232, 32-511-212, 32-511-233, 32-511-195, 32-511-200, 32-511-208, 32-511-227, 32-511-219, 32-511-223, 32-511-201, 32-511-202, 32-511-228, 32-511-230, 32-511-216, 32-511-224, 32-511-218, 32-511-209, 32-511-205, 32-511-203, 33-13-45, 33-13-39, 33-13-43, 33-13-47, 33-14-75, 33-14-61, 33-14-67, 33-14-91, 33-14-85, 33-14-95, 33-14-71, 33-14-69, 33-14-87, 33-14-65, 33-14-97, 33-14-105, 33-14-81, 33-14-83, 33-14-59, 33-14-57, 33-14-63, 33-14-61A, 33-14-101, 33-14-55, 33-14-79, 33-14-73, 33-14-89, 33-14-99, 33-14-77, 33-127-22, 33-127-48, 33-127-10, 33-127-20, 33-127-14, 33-127-24, 33-127-50, 33-127-32, 33-127-52, 33-127-34, 33-127-56, 33-127-46, 33-127-42, 33-127-40, 33-127-30, 33-127-58, 33-127-36, 33-127-18, 33-127-38, 33-127-44, 33-127-26, 33-502-81, 33-503-32, 33-503-26, 33-503-14, 33-503-36, 33-503-44, 33-503-40, 33-503-34, 33-503-28, 33-503-24, 33-503-41, 33-503-5, 33-503-6, 33-503-12, 33-503-54, 33-503-48, 33-503-38, 33-503-42, 33-503-7, 33-503-29, 33-503-13, 33-503-19, 33-503-30, 33-503-52, 33-503-2, 33-503-22, 33-503-39, 33-503-56, 33-503-58, 33-503-10, 33-503-20, 33-503-50, 33-503-31, 33-503-49, 33-503-18, 33-503-35, 33-503-11, 33-503-4, 33-503-16, 33-503-8, 33-503-15, 33-504-98, 33-504-83, 33-504-63, 33-504-59, 33-504-102, 33-504-109, 33-504-99, 33-504-93, 33-504-70, 33-504-66, 33-504-110, 33-504-94, 33-504-88, 33-504-87, 33-504-76, 33-504-72, 33-504-108, 33-504-67, 33-504-97, 33-504-89, 33-504-86, 33-504-92, 33-504-77, 33-504-91, 33-504-95, 33-504-104, 33-504-79, 33-504-84, 33-504-61, 33-504-75A, 33-504-101, 33-504-112, 33-504-74, 33-504-65, 33-504-90, 33-504-111, 33-504-71, 33-504-103, 33-504-107, 33-504-105, 33-504-78, 33-504-75, 33-504-80, 33-504-64, 33-504-68, 33-504-73, 33-504-69</p>			
<p><b>8</b></p>	<p>ವಾರ್ಡ್ ನಂ 5. ಕಲಾಲರ ಓಣಿ</p>	<p><b>W.No.5. Kalalar Oni</b></p>	<p><b>3700</b></p>	
	<p>4/2/1936, 4/2/2014, 4/2/1934, 4/2/2004, 4/2/2010, 4/2/2006, 4/2/2002, 4/2/2008, 4/2/2012, 4/2/2016, 4/2/1938, 4/3/2005, 4/3/2013, 4/3/2019, 4/3/2011, 4/3/2015, 4/3/2023, 4-3-11A, 4/3/2027, 4/3/2001, 4/3/2003, 4/3/2007, 4/3/2009, 4/16/2017, 4/16/2007, 4/16/2019, 4/16/2011, 4/16/2015, 4/16/2005, 4/16/2013, 4/16/2009, 4-104-28, 4-501-2, 4-501-5, 4-501-3, 4-501-10, 4-501-6, 4-501-4, 4-501-7, 4-501-8, 4-502-37, 4-502-32, 4-502-46, 4-502-40, 4-502-34, 4-502-39, 4-502-42, 4-502-44, 4-502-35, 4-502-51, 4-503-98, 4-503-81A, 4-503-82, 4-503-85, 4-503-81, 4-503-79, 4-503-77, 4-503-80, 4-503-84, 4-503-88, 4-503-86, 4-504-111, 4-504-122, 4-504-120, 4-504-125, 4-504-129, 4-504-112, 4-504-123, 4-504-113, 4-504-109, 4-504-107, 4-504-118, 4-504-116, 4-504-115, 4-504-117, 4-504-121, 4-504-127, 4-504-114, 4-507-13, 4-507-15, 4-507-11, 4-508-25, 4-508-21, 4-508-23, 4-508-30, 4-508-29, 4-508-28, 4-508-26, 4-508-24, 4-508-22, 4-508-21A, 4-510-65A, 4-510-71, 4-510-61, 4-510-63, 4-510-67, 4-510-65, 4-510-57, 4-510-69, 4-510-59, 4-510-67A, 4-511-101B, 6/3/1937, 28-501-58, 28-501-58A, 28-501-58B, 28-501-58F, 28-501-58C</p>			
<p><b>9</b></p>	<p>ವಾರ್ಡ್ ನಂ 5. ಮಚಗಾರ ಓಣಿ (ಗಾಂಧಿನಗರ), ಗೌಡರ ಚಾಳ</p>	<p><b>W.No.5. Muchagara Oni (Gandhinagar) Gowdara Chala</b></p>	<p><b>5000</b></p>	
	<p>3/3/1932, 3/3/1930, 3/3/1962, 3/3/1956, 3-103-6, 3-504-49, 3-506-54, 3-506-52, 3-508-65, 3-517-91, 3-517-67, 4/3/2017, 14-3-94, 14-103-15, 14-103-27, 14-501-60, 14-501-59, 14-502-130, 14-508-103, 14-508-19, 14-508-97, 14-508-95, 14-508-21, 14-508-101, 14-508-99, 14-510-23, 14-510-109, 14-510-111, 14-510-107, 3/3/1972, 3/3/1982, 3/3/1976, 3/3/1980, 3/3/2020, 3/3/1968, 3/3/1974, 3-103-10, 3-103-4, 3-103-16, 3-103-12, 3-103-14, 3-103-8, 3-103-2, 3-501-13, 3-506-55, 3-506-56, 3-508-63, 3-508-59, 3-508-61, 3-508-64, 3-508-57, 3-511-177, 3-511-164A, 3-511-165, 3-511-163, 3-511-173, 3-511-172, 3-511-170, 3-511-166, 3-511-169, 3-511-174, 3-511-171, 3-511-178, 3-511-179, 3-511-168, 3-511-176, 3-511-182, 3-511-164, 3-511-162, 3-511-175, 3-511-181, 3-512-212, 3-512-214, 3-512-208, 3-512-207, 3-512-211, 3-512-209, 3-512-216, 3-512-218, 3-517-84, 14-3-88, 14-3-102, 14-3-98, 14-3-92, 14-3-96, 14-3-100, 14-3-90, 14-103-37, 14-103-9, 14-103-53, 14-103-25, 14-103-23, 14-103-17, 14-103-21, 14-103-29, 14-103-5, 14-103-7, 14-103-35, 14-103-11, 14-103-19, 14-103-31, 14-501-58, 14-501-56, 14-501-50, 14-501-69, 14-501-65, 14-501-52, 14-501-77, 14-501-73, 14-501-74, 14-501-68, 14-501-64, 14-501-51, 14-501-75, 14-501-67, 14-501-53, 14-501-57, 14-501-63, 14-501-55, 14-501-72, 14-501-70, 14-502-128, 14-502-144, 14-502-134, 14-502-136, 14-502-132, 14-502-126, 14-505-3, 14-505-81, 14-505-84, 14-505-83, 14-505-1, 14-506-7, 14-506-5, 14-507-93, 14-507-87, 14-507-85, 14-507-9, 14-507-89, 14-507-13, 14-507-91, 14-507-11, 14-508-15, 14-508-17, 14-510-105, 14-510-112, 14-511-117, 14-511-28, 14-511-113, 14-511-115, 14-511-27, 14-511-25, 14-513-119, 14-513-29, 14-513-35, 14-513-33, 14-513-31, 14-513-123,</p>			

	14-513-121, 14-514-37, 14-514-41, 14-514-39, 14-516-173, 14-517-45,14-517-47			
<b>10</b>	<b>ವಾರ್ಡ್ ನಂ 5. ವಿದ್ಯಾನಗರ, ಲಕ್ಷ್ಮಿನಗರ</b>	<b>W.No.5. Vidyanagar/ Lakshminagar</b>	<b>5000</b>	
	6/3/1991, 6-3-117, 6/3/1987, 6-3-101, 6-3-123, 6-3-121, 6-3-113, 6/3/1989, 6-3-103, 6/3/1999, 6/3/1993, 6-3-127, 6/3/1985, 6/3/1983, 6-3-111, 6/3/1981, 6-3-119, 6/3/1995, 6-3-107, 6-3-105, 6/3/1997, 6-3-125, 6-3-115, 6/12/2001, 6/12/2003, 6/12/2005, 6/12/2007, 6/16/2024, 6-107-12, 6-107-40,6-107-20, 6-107-24, 6-107-16, 6-107-22, 6-107-28, 6-107-44, 6-107-52, 6-107-56, 6-107-10, 6-107-26, 6-107-58, 6-107-14, 6-107-6, 6-107-18, 6-107-60, 6-107-38, 6-107-34, 6-501-12, 6-501-4, 6-501-24, 6-501-10, 6-501-2, 6-501-21, 6-501-23, 6-501-14, 6-501-8, 6-501-15, 6-501-18, 6-501-3,6-501-5, 6-501-7, 6-501-26, 6-501-17, 6-501-13, 6-501-22, 6-501-25, 6-501-16, 6-501-20, 6-501-19, 6-501-11, 6-502-31, 6-502-36, 6-502-33, 6-502-50, 6-502-42, 6-502-32, 6-502-27, 6-502-47, 6-502-28, 6-502-38, 6-502-41, 6-502-45, 6-502-34, 6-502-37, 6-502-39, 6-502-35, 6-502-50A, 6-502-49, 6-502-48, 6-502-43, 6-502-29,6-502-44, 6-503-51, 6-503-53, 6-503-71, 6-503-66, 6-503-67, 6-503-74, 6-503-65, 6-503-69, 6-503-70, 6-503-58, 6-503-73, 6-503-62, 6-503-64, 6-503-54, 6-503-59, 6-503-55, 6-503-57, 6-503-68, 6-503-60, 6-504-94, 6-504-82, 6-504-83, 6-504-90, 6-504-86, 6-504-85, 6-504-91, 6-504-80, 6-504-89, 6-504-84, 6-504-76,6-504-88, 6-504-87, 6-504-75, 6-504-81, 6-504-92, 6-504-78, 6-504-77, 6-505-112, 6-505-116, 6-505-114, 6-505-107, 6-505-103, 6-505-100, 6-505-110, 6-505-104, 6-505-96, 6-505-108, 6-505-105, 6-505-102, 6-505-111, 6-505-98, 6-505-113, 6-505-106, 6-505-109, 6-505-97, 6-506-134, 6-506-129, 6-506-117, 6-506-131, 6-506-130,6-506-123, 6-506-127, 6-506-132, 6-506-125, 6-506-133, 6-506-128, 6-506-121, 6-506-119, 6-507-154, 6-507-158, 6-507-156, 6-508-150, 6-508-138, 6-508-135, 6-508-142, 6-508-136, 6-508-152, 6-508-140, 6-508-139, 6-508-151, 6-508-149, 6-508-145, 6-508-147, 6-508-146, 6-508-144, 6-508-143, 6-510-164			
	, 6-510-166, 6-510-160, 6-510-162,6-510-159, 10/10/2011, 10/10/2009, 10/16/1936, 10-107-11, 10-107-3, 10-107-37, 10-107-35, 10-107-27, 10-107-53, 10-107-51, 10-107-41, 10-107-33, 10-107-45, 10-107-9, 10-107-29, 10-107-55, 10-107-31, 10-107-7, 10-107-15, 10-107-39, 10-107-43, 10-107-25, 10-107-13, 10-107-47, 10-107-1, 10-107-49, 10-112-36, 10-112-4, 10-112-2,10-112-14, 10-112-50, 10-112-26, 10-112-16, 10-112-42, 10-112-6, 10-112-30, 10-112-52, 10-112-54, 10-112-8, 10-112-56, 10-112-38, 10-112-22, 10-112-24, 10-112-18, 10-112-20, 10-112-32, 10-112-34, 10-112-10, 10-112-12, 10-112-40, 10-501-5, 10-501-7, 10-501-4, 10-501-1, 10-501-3, 10-501-2, 10-502-14, 10-502-12,10-502-18, 10-502-10, 10-502-16, 10-502-9, 10-503-30, 10-503-24, 10-503-20, 10-503-28, 10-503-26, 10-503-22, 10-504-32A, 10-504-31, 10-504-37, 10-504-39A, 10-504-34, 10-504-32, 10-504-39, 10-504-33A, 10-504-32B, 10-504-36A, 10-504-34A, 10-504-33, 10-504-36, 10-505-41, 10-505-45A, 10-505-44, 10-505-43, 10-505-45, 10-505-43A, 10-505-42,10-506-48, 10-506-47, 10-507-51, 10-507-50, 10-507-49, 10-508-55, 10-508-53, 10-509-58, 10-509-57, 10-510-63, 10-510-61, 10-510-59, 16-12-19, 16-12-15, 16-12-13, 16-12-17, 16-112-37, 16-112-49, 16-112-51, 16-112-45, 16-112-43, 16-504-25, 16-504-21, 16-504-23, 16-504-22, 16-504-24, 16-504-26, 16-506-38			
<b>11</b>	<b>ವಾರ್ಡ್ ನಂ 5. ಗೌಡರ ಚಾಳ</b>	<b>W.No.5. Gowdara Chala</b>	<b>5000</b>	
	3/1/2001, 3/1/2019, 3/1/2017, 3/1/2015, 3/1/2009, 3/1/2011, 3/1/2021, 3/3/2016, 3/3/1948, 3/3/1938, 3/3/2026, 3/3/2010, 3/3/2024, 3/3/1984, 3/3/1936, 3/3/2022, 3/3/2028, 3/3/1940, 3/3/2014, 3/3/1934, 3/14/2003, 3/14/2005, 3/14/2021, 3/14/2025, 3/14/2001, 3/14/2007, 3/14/2023,3-103-44, 3-103-40, 3-103-54, 3-103-26, 3-103-46, 3-103-30, 3-103-56, 3-103-42, 3-103-52, 3-103-50, 3-103-28, 3-103-32, 3-103-38, 3-103-48, 3-103-36, 3-103-34, 3-501-16, 3-501-16C, 3-501-26, 3-501-30, 3-501-34, 3-501-39, 3-501-18A, 3-501-22, 3-501-16D, 3-501-26A,3-501-19, 3-501-18C, 3-501-24, 3-501-40, 3-501-32, 3-501-16B, 3-501-16A, 3-501-18B, 3-501-29, 3-501-14, 3-501-28B, 3-501-15, 3-501-18, 3-501-20, 3-501-33, 3-501-28A, 3-501-26B, 3-501-28, 3-501-36, 3-502-111B, 3-502-112A, 3-502-112B, 3-502-115, 3-502-113, 3-502-106, 3-502-107, 3-502-116, 3-502-105, 3-502-100, 3-502-97, 3-502-99, 3-502-110, 3-502-114, 3-502-111A,3-502-114A, 3-502-109, 3-502-111, 3-502-102, 3-502-101, 3-502-103, 3-502-112, 3-503-269, 3-504-43, 3-504-45, 3-504-47,3-504-50, 3-505-125, 3-505-123, 3-505-120, 3-505-119, 3-505-121, 3-505-117, 3-505-124, 3-505-122, 3-506-53, 3-506-51, 3-507-136, 3-507-137, 3-507-127, 3-507-140, 3-507-133, 3-507-135, 3-507-134, 3-507-131, 3-507-130, 3-507-138, 3-507-128, 3-507-132, 3-507-142, 3-509-156,3-509-147, 3-509-155, 3-509-146, 3-509-148, 3-509-150, 3-509-145, 3-509-151, 3-509-153, 3-509-158, 3-509-154, 3-509-143, 3-509-149, 3-509-152, 3-510-279, 3-510-281, 3-511-198, 3-511-194, 3-511-188, 3-511-200, 3-511-203,3-511-202, 3-511-190, 3-511-196, 3-511-186, 3-511-192, 3-511-205, 3-511-184, 3-512-224, 3-512-226, 3-512-230, 3-512-236, 3-512-222, 3-512-238, 3-512-220, 3-512-234, 3-512-228, 3-512-240, 3-512-232, 3-513-284,3-516-7, 3-516-5, 3-516-11, 3-516-9, 3-516-3, 3-517-94, 3-517-87, 3-517-74, 3-517-86, 3-517-88, 3-517-95, 3-517-71, 3-517-69, 3-517-76, 3-517-92, 3-517-78, 3-517-90, 3-517-75, 3-517-72, 3-517-96, 3-517-80, 3-517-70,3-517-85, 3-517-73, 3-517-82, 3-518-2, 3-519-261, 3-519-247, 3-519-256, 3-519-252, 3-519-255, 3-519-245, 3-519-246, 3-519-244, 3-519-259, 3-519-257, 3-519-249, 3-519-250, 3-519-253, 3-519-251, 3-519-243, 3-519-258, 3-519-254, 3-519-248, 14-103-39, 14-103-51, 14-103-47, 14-502-148, 14-514-42, 14-516-43			
<b>12</b>	<b>ವಾರ್ಡ್ ನಂ 5. ಕೆ.ಎಸ್.ಆರ್.ಟಿ.ಸಿ. ಡಿಪೋ ಹತ್ತಿರ</b>	<b>W.No.5. Near K.S.R.T.C. Depo</b>	<b>5000</b>	



13	ଘାଟ୍ଟ ନଂ 5. ଆନନ୍ଦ ନଗର	W.No.5. Ananda Nagar	5000	
	30-1-87, 30-1-99, 30-1-79, 30-1-75, 30-1-97, 30-1-103, 30-1-71, 30-1-77, 30-1-91, 30-1-83, 30-1-63, 30-1-69, 30-1-101, 30-15-17, 30-15-1, 30-15-23, 30-15-3, 30-15-15, 30-15-5, 30-15-13, 30-15-19, 30-15-21, 30-15-7, 30-15-9, 30-15-11, 30-120-12, 30-120-22, 30-120-30, 30-120-10, 30-120-26, 30-120-2, 30-120-18, 30-120-34, 30-120-28, 30-120-32, 30-120-8, 30-128-16, 30-128-4, 30-133-2, 30-133-10, 30-133-6, 30-133-14, 30-133-16, 30-133-18, 30-501-54, 30-501-52, 30-501-48, 30-501-69, 30-501-61, 30-501-56, 30-501-58, 30-501-65, 30-501-70, 30-501-50, 30-501-59, 30-501-55, 30-501-64, 30-501-60, 30-501-62, 30-501-63, 30-501-67, 30-501-68, 30-501-66, 30-501-46, 30-502-111, 30-502-94, 30-502-100, 30-502-113, 30-502-103, 30-502-115, 30-502-97, 30-502-109, 30-502-91, 30-502-90, 30-502-92, 30-502-104, 30-502-117, 30-502-98, 30-502-107, 30-502-105, 30-502-102, 30-502-96, 30-502-89, 30-504-144, 30-504-146, 30-504-136, 30-504-142, 30-504-134, 30-504-140, 30-504-138, 30-505-153, 30-505-168, 30-505-160, 30-505-151, 30-505-176, 30-505-172, 30-505-155, 30-505-150, 30-505-174, 30-505-157, 30-505-166, 30-505-159, 30-505-163, 30-505-165, 30-505-161, 30-505-170, 30-505-147, 30-505-167, 30-505-149,			
	30-505-154, 30-506-9, 30-506-14, 30-506-5, 30-506-13, 30-506-12, 30-506-10, 30-506-8, 30-506-1, 30-506-7, 30-506-3, 30-507-181, 30-507-180, 30-507-182, 30-508-18, 30-508-16, 30-508-21, 30-508-22, 30-508-17, 30-508-24, 30-508-19, 30-508-15, 30-509-27, 30-509-28, 30-509-25, 30-509-30, 30-509-26, 30-511-119, 30-511-74, 30-511-126, 30-511-123, 30-511-34, 30-511-76, 30-511-124, 30-511-31, 30-511-120, 30-511-125, 30-511-121, 30-511-32, 30-512-35, 30-512-77, 30-512-36, 30-512-80, 30-512-37, 30-512-38, 30-512-78, 30-513-194, 30-513-196, 30-513-195, 30-513-197, 30-514-81, 30-514-39, 30-514-83, 30-514-84, 30-514-42, 30-514-41, 30-514-82, 30-515-205, 30-515-201, 30-515-200, 30-515-202, 30-515-204, 30-515-206, 30-515-199, 30-516-43, 30-516-127, 30-516-129, 30-516-131, 30-516-87, 30-516-88, 30-516-85, 30-518-208, 30-518-207, 30-518-212, 30-518-211, 30-518-213, 30-518-215, 30-518-210, 30-518-216, 30-518-209, 35-15-24, 25-14-56, 25-14-50, 25-14-44, 25-14-62, 25-14-48, 25-14-54, 25-14-52, 25-14-66, 25-14-46, 25-14-58, 25-121-41, 25-121-23, 25-121-7, 25-121-39, 25-121-41A, 25-121-3, 25-121-27, 25-121-33, 25-121-41C, 25-121-35, 25-121-31, 25-121-21, 25-121-17, 25-121-41B, 25-121-29, 25-121-19, 25-121-37, 25-133-13, 25-133-5, 25-133-17, 25-133-3, 25-133-7, 25-133-11, 25-133-9, 25-133-15, 25-134-3, 25-134-1, 25-501-20, 25-501-26, 25-501-16, 25-501-22, 25-501-27, 25-501-18, 25-501-25, 25-501-24, 25-502-169, 25-502-167, 25-502-168, 25-502-172, 25-502-171, 25-502-170, 25-503-36, 25-503-32, 25-503-58, 25-503-50, 25-503-41, 25-503-38, 25-503-37, 25-503-42, 25-503-33, 25-503-34, 25-503-57, 25-503-46, 25-503-44, 25-503-39, 25-503-55, 25-503-53, 25-503-56, 25-503-45, 25-503-54, 25-503-31, 25-503-40, 25-503-48, 25-503-49, 25-503-29, 25-503-35, 25-503-52, 25-504-175, 25-504-184, 25-504-178, 25-504-190, 25-504-177, 25-504-181, 25-504-179, 25-504-182, 25-504-186, 25-504-193, 25-504-176, 25-505-67, 25-505-59, 25-505-60, 25-505-62, 25-505-65, 25-505-68, 25-505-64, 25-505-63, 25-505-66, 25-506-69, 25-506-72, 25-506-76, 25-506-73, 25-506-71, 25-506-70, 25-506-75, 25-506-74, 25-508-166, 25-508-160, 25-508-155, 25-508-164, 25-508-159, 25-508-157, 25-508-162, 25-508-161, 25-508-163, 25-508-165, 25-509-234, 25-509-252, 25-509-232, 25-509-254, 25-509-242, 25-509-293, 25-509-230, 25-509-228, 25-509-240, 25-509-248, 25-509-244, 25-509-295, 25-509-250, 25-509-246, 25-509-258, 25-509-260, 25-509-236, 25-510-313, 25-514-470, 25-514-482, 25-514-484, 25-514-487, 25-514-480, 25-514-474, 25-514-478, 25-514-486, 25-514-483, 25-514-472, 25-514-485, 25-514-476, 25-515-416, 25-515-414, 25-518-1, 25-518-3, 25-519-358, 25-520-86, 25-520-84, 25-520-82, 25-520-80, 25-520-88, 25-520-78, 25-521-93, 25-521-108, 25-521-102, 25-521-91, 25-521-96, 25-521-109, 25-521-99, 25-521-105, 25-521-100, 25-521-97, 25-521-95, 25-521-94, 25-521-92, 25-521-103, 25-521-107, 25-521-104, 25-521-98, 25-522-388, 25-522-399, 25-522-386, 25-522-395, 25-522-389, 25-522-384, 25-522-390, 25-522-401, 25-522-393, 25-522-391, 25-522-385, 25-522-407, 25-522-397, 25-522-405, 25-522-387, 25-522-403, 25-523-6, 25-524-126, 25-524-121, 25-524-120, 25-524-125, 25-524-124, 25-524-114, 25-524-118, 25-524-115, 25-524-116, 25-524-123, 25-524-122, 25-524-119, 25-524-113, 25-527-147, 25-527-145, 25-527-140, 25-527-149, 25-527-137, 25-527-152, 25-527-139, 25-527-142, 25-527-151, 25-527-143, 25-527-141, 25-527-150, 25-530-521, 25-532-558, 25-532-555, 25-533-575, 25-533-576, 25-533-566, 25-533-561, 25-533-573, 25-533-571, 25-533-563,			
	25-533-572, 25-533-574, 25-533-562, 25-533-567, 25-533-565, 25-533-569, 25-533-570, 25-533-568, 25-533-564, 25-533-560, 25-534-594, 25-534-586, 25-534-581, 25-534-588, 25-534-591, 25-534-589, 25-534-577, 25-534-593, 25-534-587, 25-534-583, 25-534-596, 25-534-592, 25-534-590, 25-534-584, 25-534-582, 25-534-579, 25-534-595, 25-535-604, 25-535-607, 25-535-610, 25-535-599, 25-535-606, 25-535-600, 25-535-609, 25-535-608, 25-535-597, 25-535-602, 25-535-605, 25-535-601, 25-536-619, 25-536-611, 25-536-615, 25-536-613, 25-536-617, 22-1-53, 22-1-55, 22-1-59, 22-1-51, 22-1-57, 22-14-36, 22-14-40, 22-14-42, 22-14-38, 22-114-4, 22-114-6, 22-114-2, 22-114-8, 22-115-3, 22-115-17, 22-115-7, 22-115-11, 22-115-1, 22-115-15, 22-115-5, 22-115-9, 22-115-13, 22-120-5, 22-120-9, 22-120-29, 22-120-25, 22-120-1, 22-120-7, 22-120-13, 22-120-19, 22-120-17, 22-120-15, 22-120-3, 22-120-27, 22-120-23, 22-120-21, 22-121-34, 22-121-14, 22-121-4, 22-121-8, 22-121-20, 22-121-26, 22-121-30, 22-121-20A, 22-121-16, 22-121-42, 22-121-2, 22-121-24, 22-121-18, 22-121-12, 22-121-22, 22-121-20B, 22-121-8, 22-121-10, 22-121-28, 22-121-20, 22-121-22B, 22-121-14A, 22-121-22A, 22-121-6, 22-128-15, 22-128-11, 22-128-3A, 22-128-9, 22-128-1, 22-128-3, 22-128-13, 22-128-5, 22-128-7, 22-501-59, 22-501-60, 22-501-61, 22-501-62, 22-501-63, 22-502-11, 22-502-13, 22-502-15, 22-503-99, 22-503-98, 22-503-93, 22-503-105, 22-503-97, 22-503-103, 22-503-108, 22-503-96, 22-503-101, 22-503-94, 22-503-107, 22-503-106, 22-503-100, 22-503-110, 22-504-4, 22-504-3, 22-504-1, 22-505-8, 22-505-7A, 22-505-7, 22-506-10, 22-506-9, 22-507-27, 22-507-28, 22-507-24, 22-507-22, 22-507-26, 22-507-19, 22-507-23, 22-507-18, 22-507-25, 22-507-20, 22-508-29, 22-501-62, 22-501-63, 22-502-11, 22-502-13, 22-502-15, 22-503-99, 22-503-98, 22-503-93, 22-503-105, 22-503-97, 22-503-103, 22-503-108, 22-503-96, 22-503-101, 22-503-94, 22-503-107, 22-503-106, 22-503-100, 22-504-4, 22-504-3, 22-504-1, 22-505-8, 22-505-7A, 22-505-7, 22-506-10, 22-506-9, 22-507-27, 22-507-28, 22-507-24, 22-507-22, 22-507-26, 22-507-19, 22-507-23, 22-507-18, 22-507-25, 22-507-20, 22-508-29, 22-511-90, 22-511-87,			

	22-511-88, 22-511-89, 22-511-83, 22-511-82, 22-511-91, 22-511-81, 22-511-85, 22-511-84, 22-511-92,			
<b>14</b>	ವಾರ್ಡ್ ನಂ 5. ಆನಂದ ನಗರ ಹಿಂದೆ ಕೆ.ಎಸ್. ಪೂಜಾರರ ಪ್ಲಾಟ್	<b>W.No.5. Ananda Nagar Behind (K.S. Poojar Plots and S.No. 527 R.F.Bagawan)</b>	<b>5000</b>	
	25-133-1, 25-504-194, 25-504-187, 25-504-189, 25-504-200, 25-504-196, 25-504-197, 25-504-198, 25-504-192, 25-504-185, 25-504-191, 25-507-202, 25-507-201, 25-507-210, 25-507-204, 25-507-208, 25-507-205, 25-507-206, 25-509-298B, 25-509-288, 25-509-298A, 25-509-298, 25-509-296, 25-509-294, 25-509-298C, 25-531-542, 25-531-532, 25-531-212, 25-531-217, 25-531-224, 25-531-218, 25-531-536, 25-531-534, 25-531-528, 25-531-223, 25-531-222, 25-531-530, 25-531-216, 25-531-214, 25-531-540, 25-531-220, 25-531-538, 25-531-219, 25-532-545			
<b>15</b>	ವಾರ್ಡ್ ನಂ 5. ಎಸ್.ಬಿ.ಐ.ಕಾಲನಿ	<b>W.No.5. State Bank Colony</b>	<b>5000</b>	
	35-1-119, 35-1-137, 35-1-107, 35-1-135, 35-1-159, 35-1-143, 35-1-173, 35-1-123, 35-1-179, 35-1-125, 35-1-165, 35-1-149, 35-1-147, 35-1-127, 35-1-175, 35-1-109, 35-1-129, 35-1-141, 35-1-131, 35-1-121, 35-1-117, 35-1-145, 35-1-133, 35-1-139, 35-1-153, 35-15-14, 35-15-4, 35-505-3, 35-505-6, 35-505-92, 35-505-4, 35-505-92A, 35-505-91, 35-508-149, 35-508-122, 35-508-140, 35-508-132, 35-508-147C, 35-508-128, 35-508-136, 35-508-124, 35-508-130, 35-508-144, 35-508-126, 35-508-138, 35-508-146, 35-508-142, 35-508-148, 35-511-8, 35-511-10, 35-512-11, 35-512-12, 35-512-15, 35-512-16, 35-512-14, 35-512-13, 35-513-20, 35-513-21, 35-513-19, 35-513-18, 35-513-22, 35-513-24, 35-513-23, 35-514-30, 35-514-31, 35-514-26, 35-514-25, 35-514-33, 35-514-32, 35-514-34, 35-514-27, 35-514-28, 35-515-49, 35-515-47, 35-515-55, 35-515-56, 35-515-54, 35-515-45, 35-515-43, 35-515-51, 35-515-53, 35-515-46, 35-516-60, 35-516-61, 35-516-63, 35-516-58, 35-516-57, 35-516-62, 35-516-64, 35-517-65, 35-517-69, 35-517-66, 35-517-67, 35-517-68, 35-517-70, 35-518-73, 35-518-74, 35-518-72, 35-518-76, 35-518-75, 35-518-71, 35-519-77, 35-519-81, 35-519-79, 35-519-78, 35-519-80, 35-519-82, 35-520-87, 35-520-90, 35-520-89, 35-520-83A, 35-520-84, 35-520-88, 35-520-83, 35-520-85			
<b>16</b>	ವಾರ್ಡ್ ನಂ 5. ಎಸ್.ಬಿ.ಐ.ಕಾಲನಿ ಹಿಂದೆ ಹೆರಕಲ್ಲರ ಪ್ಲಾಟ್	<b>W.No.5. State Bank Behind Herakallara Plot</b>	<b>5000</b>	
	35-508-133, 35-508-123, 35-508-125, 35-508-119, 35-508-147, 35-508-143, 35-508-117, 35-508-147B, 35-508-121, 35-508-141, 35-508-137, 35-508-127, 35-508-145, 35-508-147A, 35-508-131, 35-508-139, 35-508-135, 35-509-174, 35-509-175, 35-509-172, 35-509-173, 35-509-170, 35-509-178, 35-509-177, 35-509-176, 35-509-171, 35-510-186, 35-510-184, 35-510-182, 35-510-183, 35-510-180, 35-514-40, 35-514-38, 35-514-36, 35-514-42, 35-517-191, 35-517-197, 35-517-202, 35-517-196, 35-517-194, 35-517-195, 35-517-200, 35-517-189, 35-517-201, 35-517-198, 35-517-192, 35-517-199, 35-517-193, 35-518-212, 35-518-203A, 35-518-206, 35-518-207, 35-518-210, 35-518-203B, 35-518-204, 35-518-208, 35-518-211, 35-518-205, 35-519-224, 35-519-219, 35-519-216, 35-519-215, 35-519-223, 35-519-220, 35-519-221, 35-519-214, 35-519-217, 35-519-218, 35-520-232, 35-520-229, 35-520-225, 35-520-227, 35-520-228, 35-520-231, 35-520-226			
<b>17</b>	ವಾರ್ಡ್ ನಂ 5. ಬನಶಂಕರಿಯಿಂದ ರೇಲ್ವೆ ಸ್ಟೇಷನ್ ರಸ್ತೆಗೆ ಹೊಂದಿರುವ ಬಲಬಾಗದ ಆಸ್ತಿಗಳು 2843ಬ/7, 2849ಬ/19, 2849ಬ/30, 2849ಬ/31, 2849ಬ/39, 2849ಬ/47, 2849ಬ/55, 2860, 2861, 2870, 2879, 2880, 2889, 2890, 2891, 2805, 2807, 2808, 2844ಬ/1, 2, 2626, 2620, 2619, 2606, 2605,	<b>W.No.5. Banashankari Railway Station Road Right Side Property</b> 2843ಬ/7, 2849ಬ/19, 2849ಬ/30, 2849ಬ/31, 2849ಬ/39, 2849ಬ/47, 2849ಬ/55, 2860, 2861, 2870, 2879, 2880, 2889, 2890, 2891, 2805, 2807, 2808, 2844ಬ/1, 2, 2626, 2620, 2619,	<b>5000</b>	

	2814, 2610, 2609, 2593, 2591, 2590, 2589, 2559, 2453, 2452, 2461, 2462, 2463, 2464, 2465, 2466, 2467, 2867, 1868, 1855, 1854, 1819, 1818, 1817, 1771, 1770, 1772, 1762, 1766, 1763, 1761, 1760, 1759, 1758, 1757, 1756, 1755, 1729, 1717, 1763, 1761, 1760, 1759, 1758, 1756, 1755, 1729, 1727, 1725, 1702, 1701, 1730ಢ	2606, 2605, 2814, 2610, 2609, 2593, 2591, 2590, 2589, 2559, 2453, 2452, 2461, 2462, 2463, 2464, 2465, 2466, 2467, 2867, 1868, 1855, 1854, 1819, 1818, 1817, 1771, 1770, 1772, 1762, 1766, 1763, 1761, 1760, 1759, 1758, 1757, 1756, 1755, 1729, 1717, 1763, 1761, 1760, 1759, 1758, 1756, 1755, 1729, 1727, 1725, 1702, 1701, 1730ಢ			
<b>18</b>	<b>W.No.5. Banashankari Railway Station Road Left &amp; Right Side Property</b>	<b>5000</b>			
	4/2/1932, 4/2/2026, 4/2/2024, 4/2/2022, 4/2/2018, 4/2/2020, 4/2/1930, 4/2/2028, 4-508-17, 4-508-19A, 4-508-19, 4-510-64, 4-510-62, 4-510-66, 5-2-60B, 5/2/1956, 5/2/1960, 5/2/1958, 5/2/1962, 5-2-58A, 5-2-58B, 5-504-39, 11-2-132C, 11-2-132A, 11-2-136, 11-2-134A, 11-2-134, 11-2-134C, 11-2-134B, 11-2-132B, 12-2-121, 12-2-127, 12-2-135, 12-2-131, 12-2-135A, 12-2-129, 12-2-123, 12-2-125, 12-2-133, 27-2-314, 27-2-234, 27-2-292, 27-2-188, 27-508-988, 27-508-986, 27-508-990, 27-508-992, 27-511-1007, 27-511-1011, 27-511-1009, 27-532-30, 27-546-883, 27-560-1129, 27-560-1127, 27-562-1162, 27-562-1164, 27-562-1158, 24-2-251, 24-507-334				
<b>19</b>	ವಾರ್ಡ್ ನಂ 5.ಬನಶಂಕರಿಯಿಂದ ರೇಲ್ವೆ ಸ್ಟೇಷನ್ ರಸ್ತೆಗೆ ಹೂಂದಿರುವ ಂಡ ಭಾಗದ ಆಸ್ತಿಗಲು (ವಾಣಿಜ್ಯ) 2851, 2851ಬ, 2851ಬ2, 2837, 2850ಇ1, ಇ3, ಇ4, 2836, 2347, 2348, 2356, 2357, 2367, 2363, 2069, 2330, 2347, 2328, 2408, 2409, 2412, 2449, 2450, 2451, 1885, 1884, 1886, 1887, 1889, 1891, 1892, 1894, 1893, 1899, 1900, 1916, 1907, 1915, 1919, 1918, 1921, 1920, 1922, 1923, 1650ಎಬಿ, 1651, 1653, 1654, 1655, 1656, 1658, 1659, 1652ಎ	<b>W.No.5. Banashankari Railway Station Road Left Side Property (Commrcial)</b> 2851, 2851ಬ, 2851ಬ2, 2837, 2850ಇ1, ಇ3, ಇ4, 2836, 2347, 2348, 2356, 2357, 2367, 2363, 2069, 2330, 2347, 2328, 2408, 2409, 2412, 2449, 2450, 2451, 1885, 1884, 1886, 1887, 1889, 1891, 1892, 1894, 1893, 1899, 1900, 1916, 1907, 1915, 1919, 1918, 1921, 1920, 1922, 1923, 1650ಎಬಿ, 1651, 1653, 1654, 1655, 1656, 1658, 1659, 1652ಎ	<b>5000</b>		
<b>20</b>	ವಾರ್ಡ್ ನಂ 5. ಪುಲಕೇಶಿ ವೃತ್ತದಿಂದ ರಾಮದುರ್ಗ ರಸ್ತೆ ಬಲಬಾಗ (ವಾಣಿಜ್ಯ) 1754, 1752, 1750, 1740/4, 1740/2, 1739, 1738, 1737, 3189, 3168/ಎ, 3166, 3162/ಎ, 3180, 3181	<b>W.No.5. Ramadurga (Pulikeshi Circle to Ramadurga Road Right Side) (Commrcial)</b> 1754, 1752, 1750, 1740/4, 1740/2, 1739, 1738, 1737, 3189, 3168/ಎ,	<b>5000</b>		

		3166, 3162/ಎ, 3180, 3181		
<b>21</b>	<b>W.No.5. Ramadurga (Pulikeshi Circle to Ramadurga Road Right &amp; Left Side) (Commrcial)</b>		<b>5000</b>	
	<p>5/11/2002, 5/11/2010, 5/11/2008, 5/11/2006, 5/11/2004, 9-2-105, 9-2-111, 9-2-113, 9-2-109, 9-2-115, 11-2-124, 11-2-132, 11-504-103, 11-504-105, 11-504-99, 11-504-93, 11-504-101, 11-504-107, 11-504-143, 11-504-109, 11-504-89, 11-506-147, 11-506-148, 11-506-150, 11-506-149, 11-504-95, 11-507-184, 11-507-182, 11-507-183, 11-507-181, 11-508-188, 11-508-186, 11-508-185, 11-508-188, 11-508-186, 11-508-185, 11-512-266A, 11-512-256A11/11/1937, 11/11/1971, 11/11/1995,11-11-147, 11-11-105, 11/11/1939, 11/11/1983, 11-11-113, 11/11/1955, 11/11/1981, 11/11/1987, 11-11-41C, 11/11/1989, 11/11/1941, 11/11/1935, 11/11/1933,11-11-103, 11/11/1973, 11/11/1957, 11/11/1943, 11-11-111, 11/11/1999,11/11/1979, 11/11/2029, 11/11/2027, 11/11/1959, 11/11/1945, 11/11/1965, 11/11/1967, 11-11-151B, 11-11-109,11-11-101, 11/11/1961, 11/11/1991, 11-11-151A, 11-11-151C, 11-11-135, 11/11/1963, 11/11/1947, 11/11/1931, 11-11-41B, 11/11/1975, 11/11/1969, 11/11/1997, 11/11/1977, 11/11/1953, 11/11/1985, 11-11-41D, 11/11/1993, 11-11-41A, 11/11/1949, 11-11-133, 11-11-107, 11-11-41E, 11/11/1951, 11-11-79A,11-11-111A, 11-501-13B, 11-501-15A, 11-501-19, 11-501-21, 11-501-13A, 11-501-22A, 11-501-22D, 11-501-22J, 11-501-15, 11-501-9, 11-501-22C, 11-501-22B, 11-501-22F, 11-501-22L, 11-501-22I, 11-501-22G, 11-501-22E, 11-501-22, 11-501-11, 11-501-22K, 11-502-23, 11-502-35, 11-502-31, 11-502-32, 11-502-29, 11-502-33, 11-502-25,11-512-262A, 11-516-270, 11-516-274, 11-516-272, 11-516-267, 11-516-268, 11-517-43, 11-517-39, 11-517-41, 11-517-42, 11-517-37, 11-519-131, 11-519-53, 11-519-119, 11-519-127, 11-519-45, 11-519-57, 11-519-141, 11-519-115, 11-519-126, 11-519-45A, 11-519-117, 11-519-125, 11-519-129, 11-519-137, 11-519-142, 11-519-45B, 11-519-55, 11-519-59, 11-519-116, 11-519-118, 11-519-122, 11-519-135, 11-519-118, 11-519-120, 11-519-51, 11-519-47, 11-519-65, 11-519-138,11-520-158, 11-520-154, 11-520-174, 11-520-165, 11-520-168, 11-520-162, 11-520-175, 11-520-166, 11-520-159, 11-520-172, 11-520-156, 11-520-160, 16-11-26, 16-11-46, 16-11-18, 16-11-14,16-11-22, 16-11-38, 16-11-12, 16-11-24, 16-11-78, 16-11-36, 16-11-40, 16-11-56, 16-11-16, 16-11-20, 16-11-66, 16-16-38, 16-112-19, 16-112-9, 16-112-7, 16-112-5, 31-3-139, 31-3-129, 31-3-177, 31-11-110, 31-11-88, 31-11-108, 31-11-102, 31-11-84, 31-11-82, 31-11-90, 31-11-80, 31-11-92, 31-11-106, 31-11-96, 31-11-152, 31-504-230, 31-504-223, 31-504-224, 31-504-226, 31-504-228, 31-506-235, 31-506-237, 31-506-236, 31-506-233, 31-506-231, 31-515-213, 31-516-242, 31-516-240</p>			
<b>22</b>	<p>ವಾರ್ಡ್ ನಂ 5. ಪುಲಿಕೇಶಿ ವೃತ್ತದಿಂದ ರಾಮದುರ್ಗ ರಸ್ತೆ ಎಡಬಾಗ (ವಾಣಿಜ್ಯ)</p> <p>1734, 1736,ಎ,ಬಿ,ಸಿ, 1708, 1709, 1809, 1707/1, 3170ಸಿ, 1,2,ಎ,ಬಿ, 3157, 3176, 3178, 3179/7, 3179/ಎ,ಬಿ,ಇ, 3179/5, 3179/3, 3179/4, 3179/2ಎ, 3179/1, 3188.</p>	<p><b>W.No.5. Ramaduraga (Pulikeshi circle to Ramaduraga Road Left Side) (Commrcial)</b></p> <p>1734, 1736,ಎ,ಬಿ,ಸಿ, 1708, 1709, 1809, 1707/1, 3170ಸಿ, 1,2,ಎ,ಬಿ, 3157, 3176, 3178, 3179/7, 3179/ಎ,ಬಿ,ಇ, 3179/5, 3179/3, 3179/4, 3179/2ಎ, 3179/1, 3188.</p>	<b>5000</b>	
<b>23</b>	<p>ವಾರ್ಡ್ ನಂ 5. ಹುಡ್ಕೋ ಕಾಲನಿಯ ಹತ್ತಿರ ಆಶ್ರಯ ಯೋಜನೆಯ ಸ್ಲಾಟ್</p>	<p><b>W.No.5. Hudko Colony near Ashraya Colony Folat</b></p>	<b>3500</b>	
	<p>31-516-258, 31-516-259, 31-516-260, 31-516-261, 31-516-262, 31-516-263, 31-516-264, 31-516-265, 31-516-266, 31-516-267</p>			
<b>24</b>	<p>ವಾರ್ಡ್ ನಂ 5. ಆಶ್ರಯ ಯೋಜನೆಯ ಸ್ಲಾಟ್ (ಶ್ರೀ ಕಂತಿ ವೀರಭದ್ರೇಶ್ವರ)</p>	<p><b>W.No.5. Ashraya Colony Folat (Sri Kanti</b></p>	<b>3500</b>	

	Virabhadreshwar)			
	11-11-141, 11-11-139, 11-11-149, 11-11-137, 11-11-151, 11-11-143, 11-11-115, 11-11-145, 11-510-195, 11-510-199, 11-510-207, 11-510-209, 11-510-196, 11-510-191, 11-510-201, 11-510-194, 11-510-210, 11-510-197, 11-510-198, 11-510-193, 11-510-203, 11-510-204, 11-510-192, 11-510-205, 11-510-206, 11-510-202, 11-511-239, 11-511-237, 11-511-229, 11-511-233, 11-511-235, 11-511-240, 11-511-227, 11-511-231, 11-512-258, 11-512-266, 11-512-252, 11-512-254, 11-512-264, 11-512-256, 11-512-262, 11-512-260, 11-514-215, 11-515-277, 11-516-276, 31-501-103A, 31-501-111, 31-501-114, 31-501-99A, 31-501-113A, 31-501-109, 31-501-105A, 31-501-103, 31-501-113, 31-501-102, 31-501-108, 31-501-99, 31-501-109A, 31-501-110, 31-501-107A, 31-501-100, 31-501-111A, 31-501-101A, 31-501-107, 31-501-105, 31-501-101, 31-501-104, 31-501-106, 31-502-125, 31-502-123, 31-502-127, 31-502-121, 31-502-115, 31-502-129, 31-502-117, 31-502-124, 31-502-119, 31-502-122, 31-502-128, 31-503-165, 31-503-194, 31-503-181, 31-503-173, 31-503-180, 31-503-186, 31-503-185, 31-503-169, 31-503-159, 31-503-182, 31-503-189, 31-503-177, 31-503-171, 31-503-190, 31-503-194A, 31-503-193, 31-503-161, 31-503-163, 31-503-192, 31-503-184, 31-503-175, 31-503-179, 31-503-188, 31-503-167, 31-507-15, 31-507-9, 31-507-1, 31-507-14, 31-507-8, 31-507-16, 31-507-17, 31-507-11, 31-507-18, 31-507-19, 31-507-20, 31-507-21, 31-507-22, 31-507-13, 31-507-7, 31-509-44, 31-509-40, 31-509-41, 31-509-33, 31-509-35, 31-509-48, 31-509-38, 31-509-42, 31-509-36, 31-509-39, 31-509-45, 31-509-46, 31-509-37, 31-510-53, 31-510-59, 31-510-57, 31-510-56, 31-510-54, 31-510-55, 31-510-51, 31-510-60, 31-510-52, 31-510-58, 31-510-50, 31-511-69, 31-511-61, 31-511-65, 31-511-72, 31-511-70, 31-511-71, 31-511-62, 31-511-67, 31-511-63, 31-511-68, 31-511-64, 31-511-66, 31-512-86, 31-512-84, 31-512-76, 31-512-82, 31-512-78, 31-512-98, 31-512-88, 31-512-92, 31-512-94, 31-512-80, 31-512-90, 31-512-96, 31-512-73, 31-512-77, 31-512-75, 31-513-139, 31-513-137, 31-513-141, 31-513-135, 31-513-131, 31-513-133, 31-514-153, 31-514-145, 31-514-148, 31-514-154, 31-514-147, 31-514-151, 31-514-149, 31-514-150, 31-514-158, 31-514-156, 31-514-155, 31-514-152, 31-515-218, 31-515-214, 31-515-204, 31-515-220, 31-515-222, 31-515-210, 31-515-208, 31-515-206, 31-515-216, 31-515-196, 31-515-200, 31-515-202, 31-515-198, 31-515-212			
<b>25</b>	ವಾರ್ಡ್ ನಂ 5. ಆಶ್ರಯ ಯೋಜನೆಯ ಪ್ಲಾಟ್ (ಗೊಂದಿಕೇರಿ)	<b>W.No.5. Ashraya Colony Folat (Gondikeri)</b>	<b>3500</b>	
	34-1-206, 34-6-32, 34-6-64, 34-6-68, 34-6-72, 34-6-4, 34-6-54, 34-6-30, 34-6-36, 34-6-46, 34-6-60, 34-6-70, 34-6-26, 34-6-58, 34-6-24, 34-6-76, 34-6-74, 34-6-42, 34-6-38, 34-6-34, 34-6-56, 34-6-48, 34-6-62, 34-6-6, 34-6-40, 34-6-44, 34-6-22, 34-6-50, 34-6-28, 34-6-52, 34-6-8, 34-6-66, 34-501-39, 34-501-40, 34-501-42, 34-503-53, 34-503-58, 34-503-61, 34-503-60, 34-503-56, 34-503-59, 34-503-54, 34-504-178, 34-504-152, 34-504-150, 34-504-180, 34-504-168, 34-504-176, 34-504-158, 34-504-164, 34-504-148, 34-504-160, 34-504-172, 34-504-170, 34-504-162, 34-504-154, 34-504-174, 34-504-166, 34-504-146, 34-504-161, 34-504-156, 34-505-205, 34-505-197, 34-505-202, 34-505-200, 34-505-188, 34-505-217, 34-505-216, 34-505-212, 34-505-220, 34-505-192, 34-505-213, 34-505-199, 34-505-187, 34-505-204, 34-505-219, 34-505-211, 34-505-209, 34-505-201, 34-505-208, 34-505-195, 34-505-203, 34-505-190, 34-505-189, 34-505-207, 34-505-194, 34-505-196, 34-505-193, 34-505-215, 34-505-210, 34-505-191, 34-505-206, 34-506-229, 34-506-233, 34-506-225, 34-506-230, 34-506-243, 34-506-241, 34-506-235, 34-506-224, 34-506-245, 34-506-239, 34-506-231, 34-506-227, 34-506-236, 34-506-246, 34-506-238, 34-506-234, 34-506-240, 34-506-223, 34-506-244, 34-506-237, 34-506-228, 34-506-242, 34-506-226, 34-507-258, 34-507-264, 34-507-267, 34-507-269, 34-507-261, 34-507-257, 34-507-255, 34-507-256, 34-507-265, 34-507-262, 34-507-253, 34-507-270, 34-507-268, 34-507-250, 34-507-260, 34-507-251, 34-507-254, 34-507-263, 34-507-249, 34-507-259, 34-508-337, 34-508-336, 34-508-346, 34-508-334, 34-508-332, 34-508-343, 34-508-329, 34-508-323, 34-508-354, 34-508-340, 34-508-335, 34-508-327, 34-508-325, 34-508-331, 34-508-338, 34-508-344, 34-508-348, 34-508-333, 34-508-351, 34-508-341, 34-508-347, 34-508-350, 34-508-352, 34-509-374, 34-509-370, 34-509-377, 34-509-367, 34-509-373, 34-509-361, 34-509-366, 34-509-375, 34-509-371, 34-509-357, 34-509-363, 34-509-379, 34-509-359, 34-509-369, 34-509-365, 34-509-378, 34-516-381, 34-516-391, 34-516-385, 34-516-398, 34-516-393, 34-516-397, 34-516-389, 34-516-383, 34-516-387, 34-516-395, 34-517-279, 34-517-281, 34-517-289, 34-517-277, 34-517-285, 34-517-283, 34-517-273,			
<b>26</b>	ವಾರ್ಡ್ ನಂ 5. ಜಿಗಬಡ್ಡಿಯವರ ಪ್ಲಾಟ್	<b>W.No.5. Jigabaddiyavara Plot's</b>	<b>3500</b>	
<b>27</b>	ವಾರ್ಡ್ ನಂ 5. ಮಕಾನ ಹಿಂದುಗಡೆ	<b>W.No.5. Makana Back Side</b>	<b>3500</b>	
	25-14-114, 25-14-112, 25-14-110, 25-510-309, 25-510-305, 25-515-410, 25-515-412, 25-517-417A, 25-517-417B, 25-517-417, 25-519-368, 25-519-360, 25-519-381, 25-519-375, 25-519-372, 25-519-364, 25-519-370, 25-519-366, 25-519-379, 25-519-373, 25-519-377, 25-519-371, 25-519-374, 25-519-376, 25-519-356, 25-519-354, 25-519-382, 25-519-380, 25-522-383			

28	ವಾರ್ಡ್ ನಂ 5.ಜಿಯನಗರ	W.No.5. Jayanagar	5000	
	<p>27-2-192, 27-2-306, 27-2-204, 27-2-288, 27-2-212, 27-2-304, 27-2-190, 6-3-117, 27-2-286, 27-2-296, 27-2-302, 27-2-300, 27-2-298, 27-2-274, 27-511-1022, 27-522-362, 27-522-389, 27-522-368, 27-522-350, 27-522-354, 27-522-384, 27-522-372, 27-522-376, 27-522-392, 27-522-366, 27-522-356, 27-522-394, 27-522-388, 27-522-358, 27-522-380, 27-522-382, 27-522-386, 27-522-352, 27-522-364, 27-522-360, 27-522-374, 27-522-370, 27-522-378, 27-522-390, 27-524-240, 27-524-244, 27-524-235, 27-524-242, 27-524-236, 27-524-239, 27-524-237, 27-524-241, 27-524-243, 27-526-229, 27-526-136, 27-526-227, 27-526-231, 27-526-234, 27-526-225, 27-526-233, 27-527-314, 27-527-312, 27-527-311, 27-529-216, 27-529-209, 27-529-210, 27-529-212, 27-529-214, 27-530-303, 27-530-309, 27-530-301, 27-530-307, 27-530-305, 27-531-292, 27-532-35, 27-532-29, 27-532-51, 27-532-54, 27-532-44, 27-532-64, 27-532-49, 27-532-23, 27-532-24, 27-532-42, 27-532-53, 27-532-46, 27-532-52, 27-532-57, 27-532-55, 27-532-36, 27-532-43, 27-532-41, 27-532-37, 27-532-45, 27-532-25, 27-532-63, 27-532-47, 27-532-31, 27-532-39, 27-532-27, 27-533-84, 27-533-82, 27-533-79, 27-533-88, 27-533-83, 27-533-85, 27-533-80, 27-533-86, 27-533-90, 27-533-87, 27-534-104, 27-534-103, 27-534-94, 27-534-96, 27-534-105, 27-534-93, 27-534-97, 27-534-98, 27-534-101, 27-534-99, 27-534-95, 27-534-106, 27-534-100, 27-535-108, 27-535-113, 27-535-117, 27-535-110, 27-535-109, 27-535-112, 27-535-116, 27-535-115, 27-535-111, 27-535-107, 27-536-122, 27-536-120, 27-536-124, 27-536-132, 27-536-130, 27-536-126, 27-536-128, 27-537-148, 27-537-143, 27-537-144, 27-537-152, 27-537-156, 27-537-160, 27-537-142, 27-537-158, 27-537-149, 27-537-145, 27-537-154, 27-537-139, 27-537-155, 27-537-157, 27-537-140, 27-537-162, 27-537-147, 27-537-146, 27-537-150, 27-537-151, 27-538-187, 27-538-186, 27-538-185, 27-538-173, 27-538-180, 27-538-164, 27-538-165, 27-538-167, 27-538-183, 27-538-176, 27-538-172, 27-538-170, 27-538-168, 27-538-175, 27-538-181, 27-538-177, 27-538-166, 27-538-179, 27-539-218, 27-539-224, 27-539-217, 27-539-223, 27-539-194, 27-539-222, 27-539-192, 27-539-219, 27-539-221, 27-539-190, 27-539-196, 27-542-197, 27-542-198, 27-542-201, 27-542-203, 27-542-202, 27-542-199, 27-543-249, 27-543-258, 27-543-260, 27-543-253, 27-543-247, 27-543-246, 27-543-248, 27-543-252, 27-543-205, 27-543-250, 27-543-207, 27-543-251, 27-543-256, 27-543-245, 27-543-254, 27-546-919, 27-546-907, 27-547-290, 27-547-276, 27-547-286A, 27-547-274, 27-547-264, 27-547-288A, 27-547-288C, 27-547-288, 27-547-268, 27-547-266, 27-547-262, 27-547-278, 27-547-286, 27-547-280, 27-547-290A, 27-547-270, 27-547-284, 27-547-288B, 27-547-272, 27-547-282, 27-548-294, 27-548-298, 27-548-295, 27-548-296, 27-548-300, 27-549-5C, 27-549-7B, 27-549-7, 27-549-17, 27-549-11B, 27-549-7A, 27-549-9A, 27-549-9, 27-549-5A, 27-549-3B, 27-549-17B, 27-549-11A, 27-549-17A, 27-549-19, 27-549-9B, 27-549-1A, 27-549-15B, 27-549-13B, 27-549-21, 27-549-19A, 27-549-13A, 27-549-5B, 27-549-13, 27-549-3, 27-549-15A, 27-549-15, 27-549-1, 27-549-3A, 27-549-11, 27-549-5, 27-551-320, 27-551-324, 27-551-332, 27-551-340, 27-551-345, 27-551-346, 27-551-342, 27-551-328, 27-551-334, 27-551-344, 27-551-326, 27-551-318, 27-551-318, 27-551-336, 27-556-1093, 27-556-1089, 27-556-1091, 27-558-1097, 27-558-1103, 27-558-1099, 27-558-1095, 27-558-1101, 27-559-1117, 27-559-1109, 27-559-1115, 27-559-1113, 27-559-1105, 27-559-1111, 27-559-1107, 27-559-1116, 27-559-1114, 27-559-1110, 27-559-1112, 27-560-1120, 27-560-1132, 27-560-1123, 27-560-1133, 27-560-1134, 27-560-1126, 27-560-1131, 27-560-1124, 27-560-1125, 27-560-1130, 27-560-1121, 27-560-1119, 27-561-1150, 27-561-1151, 27-561-1147, 27-561-1146, 27-561-1144, 27-561-1136, 27-561-1153, 27-561-1145, 27-561-1140, 27-561-1138, 27-561-1149, 27-561-1143, 27-561-1141, 27-561-1139, 27-561-1135, 27-561-1148, 27-561-1152, 27-561-1137, 27-562-1166, 27-562-1174, 27-562-1168, 27-562-1172, 27-562-1160, 27-562-1156, 27-562-1170, 27-565-137, 27-567-134, 27-567-133, 27-568-75, 27-568-77, 27-568-69, 27-568-67, 27-568-71, 27-568-73</p>			
29	ವಾರ್ಡ್ ನಂ 5.ರಂಗನಾಥನಗರ	W.No.5. Ranganath Nagar	5000	
	<p>24-2-241, 24-2-267, 24-2-199, 24-2-201, 24-2-197, 24-2-219, 24-2-227, 24-2-229, 24-2-231, 24-2-233, 24-2-307, 24-2-275, 24-2-279, 24-2-207, 24-2-213, 24-2-209, 24-2-189, 14-517-47, 24-2-185, 24-2-259, 24-2-265, 24-2-235, 24-2-297, 24-2-285, 24-2-287, 24-2-203, 24-2-221, 24-2-261, 24-2-243, 24-2-225, 24-2-313, 24-2-305, 24-2-311, 24-2-245, 24-2-271, 24-2-191, 24-2-291, 24-2-187, 24-2-295, 24-2-183, 24-2-193A, 24-2-195A, 24-2-269, 24-2-277, 24-2-283, 24-2-299, 24-10-8, 24-10-10B, 24-10-10A, 24-123-26A, 24-123-86B, 24-123-28A, 24-123-86A, 24-501-5, 24-502-266, 24-502-286, 24-502-288, 24-502-268, 24-502-272, 24-502-276, 24-502-267, 24-502-269, 24-502-273, 24-502-280, 24-502-284, 24-502-270, 24-502-275, 24-502-264, 24-502-278, 24-502-277, 24-502-282, 24-502-274, 24-502-285, 24-507-345, 24-507-377, 24-507-341, 24-507-356, 24-507-339, 24-507-385, 24-507-352, 24-507-327, 24-507-335, 24-507-359, 24-507-363, 24-507-331, 24-507-347, 24-507-349, 24-507-365, 24-507-379, 24-507-369, 24-507-350, 24-507-336, 24-507-353, 24-507-325, 24-507-326, 24-507-383, 24-507-343, 24-507-330, 24-507-371, 24-507-357, 24-507-340, 24-507-373, 24-507-375, 24-507-329, 24-507-333, 24-507-337, 24-507-367, 24-507-332, 24-507-381, 24-507-355, 24-507-361, 24-508-988, 24-508-980, 24-508-984, 24-508-992, 24-508-993, 24-508-986, 24-508-978, 24-508-996, 24-508-977, 24-508-991, 24-508-982, 24-508-990, 24-508-987, 24-508-981, 24-508-994, 24-508-985, 24-509-403, 24-509-411, 24-509-461, 24-509-73, 24-509-392, 24-509-402, 24-509-417, 24-509-435, 24-509-396, 24-509-401, 24-509-407, 24-509-433, 24-509-441, 24-509-443, 24-509-449, 24-509-451, 24-509-391, 24-509-77, 24-509-423, 24-509-395, 24-509-405, 24-509-429, 24-509-447, 24-509-425, 24-509-75, 24-509-459, 24-509-389, 24-509-69, 24-509-413, 24-509-399, 24-509-421, 24-509-419, 24-509-453, 24-509-455, 24-509-427, 24-509-437, 24-509-393, 24-509-394, 24-509-71, 24-509-400, 24-509-415, 24-509-431, 24-509-397, 24-509-409, 24-509-457, 24-509-439, 24-509-445, 24-512-485, 24-512-477, 24-512-489, 24-512-505, 24-512-531, 24-512-525, 24-512-483, 24-512-493, 24-512-499, 24-512-511, 24-512-512, 24-512-465, 24-512-475, 24-512-513, 24-512-515, 24-512-491, 24-512-533, 24-512-467, 24-512-535, 24-512-487, 24-512-519, 24-512-497, 24-512-529, 24-512-503, 24-512-471, 24-512-541, 24-512-537, 24-512-539, 24-513-547,</p>			
30	ವಾರ್ಡ್ ನಂ 5.ಎಸ್.ಎಫ್. ಹೊಸಗೌಡ್ರ ಕಾಲೋನಿ	W.No.5. S.F. Hosagoudar Coloney	5000	

<b>31</b>	ವಾರ್ಡ್ ನಂ 5. ಮಂಜುನಾಥ ನಗರ	<b>W.No.5. Manjunath Nagar</b>	<b>5000</b>	
<b>32</b>	ವಾರ್ಡ್ ನಂ 5. ಗಾರ್ಡನ್ ಸಿಟಿ	<b>W.No.5. Gordan City</b>	<b>5000</b>	
<b>33</b>	ವಾರ್ಡ್ ನಂ 5.ರಂಗನಾಥನಗರ	<b>W.No.5. Ranganath Nagar</b>	<b>5000</b>	
	24-513-551, 24-513-569, 24-513-579, 24-513-595, 24-513-599, 24-513-625, 24-513-631, 24-513-555, 24-513-561, 24-513-575, 24-513-581, 24-513-585, 24-513-603, 24-513-605, 24-513-609, 24-513-597, 24-513-553, 24-513-589, 24-513-559, 24-513-611, 24-513-601, 24-513-545, 24-513-623, 24-513-621, 24-513-607, 24-513-629, 24-513-583, 24-513-557, 24-513-549, 24-513-573, 24-513-571, 24-513-617,24-513-619, 24-513-577, 24-513-593, 24-513-567, 24-513-587, 24-513-563, 24-513-565, 24-513-591, 24-513-627, 24-515-689, 24-515-695, 24-515-699, 24-515-687, 24-515-691, 24-515-685, 24-515-693, 24-515-709, 24-515-705, 24-515-703, 24-515-701, 24-515-713, 24-515-717, 24-515-711, 24-515-697, 24-515-715, 24-515-707, 24-516-1018, 24-516-1024, 24-516-1022, 24-516-1015, 24-516-1020, 24-516-1016,24-516-1019, 24-517-719, 24-517-728, 24-517-721, 24-517-724, 24-517-723, 24-517-730, 24-517-726, 24-517-727, 24-517-720, 24-517-722, 24-517-725, 24-518-908, 24-518-902, 24-518-906, 24-518-904, 24-518-910, 24-518-912, 24-519-925, 24-519-915, 24-519-921, 24-519-923, 24-519-919, 24-519-917, 24-520-842, 24-520-833, 24-520-835, 24-520-839, 24-520-841, 24-520-803, 24-520-807, 24-520-809,24-520-967, 24-520-974, 24-520-842, 24-520-833, 24-520-835, 24-520-839, 24-520-841, 24-520-803, 24-520-807, 24-520-809, 24-520-967, 24-520-974, 24-520-823, 24-520-819A, 24-520-955, 24-520-831, 24-520-963, 24-520-959, 24-520-900, 24-520-969, 24-520-972, 24-520-964, 24-520-801, 24-520-961, 24-520-799, 24-520-961, 24-520-949, 24-520-813, 24-520-821, 24-520-965, 24-520-970, 24-520-819C, 24-520-951,24-520-815, 24-520-825, 24-520-899, 24-520-811, 24-520-953, 24-520-819, 24-520-829, 24-520-837, 24-520-827, 24-520-966, 24-520-947, 24-520-821A, 24-522-69A, 24-522-69B, 24-522-67, 24-522-68, 24-523-84, 24-523-83, 24-523-81, 24-523-82, 24-523-80, 24-523-79, 24-524-91, 24-524-95, 24-524-89, 24-524-87, 24-524-93, 24-525-132, 24-525-130, 24-525-122,24-522-69C, 24-523-86, 24-525-114, 24-525-125, 24-525-120, 24-525-133, 24-525-123, 24-525-134, 24-525-116, 24-525-136, 24-525-128, 24-525-131, 24-525-127, 24-525-129, 24-525-118, 24-525-126, 24-525-119, 24-525-124, 24-526-151, 24-526-138, 24-526-148, 24-526-160, 24-526-167, 24-526-161, 24-526-155, 24-526-140, 24-526-153, 24-526-142, 24-526-144, 24-526-154, 24-526-168, 24-526-174, 24-526-137, 24-526-171,24-526-162, 24-526-157, 24-526-163, 24-526-146, 24-526-145, 24-526-170, 24-526-166, 24-526-169, 24-526-173, 24-526-139, 24-526-159, 24-526-156, 24-527-191, 24-527-201, 24-527-207, 24-527-194, 24-527-188, 24-527-182, 24-527-181, 24-527-205, 24-527-200, 24-527-198, 24-527-183, 24-527-187, 24-527-195, 24-527-206, 24-527-186, 24-527-202, 24-527-199,24-526-150, 24-526-147, 24-526-165, 24-527-178, 24-527-184, 24-527-204, 24-527-177, 24-527-190, 24-527-185, 24-527-179, 24-527-208, 24-527-203, 24-527-192, 24-527-196, 24-528-236, 24-528-226, 24-528-232, 24-528-244, 24-528-211, 24-528-225, 24-528-235, 24-528-230, 24-528-242, 24-528-238, 24-528-223, 24-528-231, 24-528-239, 24-528-213, 24-528-221, 24-528-229, 24-528-245, 24-528-233, 24-528-219, 24-528-240, 24-528-215,24-528-237, 24-528-227, 24-528-217, 24-528-246, 24-529-254, 24-529-256, 24-529-260, 24-529-252, 24-529-262, 24-529-258, 24-529-250, 24-530-292, 24-530-294, 24-530-289, 24-530-290, 24-530-295, 24-530-291, 24-530-293, 24-531-299, 24-531-304, 24-531-297, 24-531-303, 24-531-298, 24-531-301, 24-531-302, 24-532-736, 24-532-748, 24-532-740, 24-532-744, 24-532-734, 24-532-738, 24-532-750,24-532-732, 24-532-742, 24-532-746, 24-533-769, 24-533-768, 24-533-307, 24-533-754, 24-533-756, 24-533-766, 24-533-763, 24-533-753, 24-533-771, 24-533-758, 24-533-760, 24-533-757, 24-533-765, 24-533-764, 24-533-772, 24-533-770, 24-533-309, 24-533-752, 24-533-759, 24-533-762, 24-533-755, 24-533-751, 24-533-305, 24-533-767, 24-534-773, 24-534-780, 24-534-791, 24-534-787, 24-534-793,24-533-772,24-533-770,24-533-309,24-533-752,24-533-759,24-533-762,24-533-755,24-533-751,24-533-305,24-533-767,24-534-773,24-534-780,24-534-791,24-534-787,24-534-793,24-534-792,24-534-775,24-534-782,24-534-789,24-534-781,24-534-774,24-534-784,24-534-794,24-534-776,24-534-788,24-534-777,24-534-779,24-534-786,24-534-790,24-534-778,24-534-785,24-534-783,24-535-856,24-535-845,24-535-849,24-535-853,24-535-766,24-535-852,24-535-859,24-535-865,24-535-869,24-535-871,			
	ವಾರ್ಡ್ ನಂ 5.ರಂಗನಾಥನಗರ	<b>W.No.5. Ranganath Nagar</b>	<b>5000</b>	
	24-535-872,24-535-854,24-535-864,24-535-861,24-535-768,24-535-850,24-535-855,24-535-857,24-535-866,24-535-858,24-535-862,24-535-873,24-535-867,24-535-870,24-535-863,24-535-868,24-535-875,24-535-860,24-537-312,24-538-213,24-538-316,24-538-317,24-538-315,24-538-320,24-538-318,24-538-324,24-538-314,24-538-322,24-539-887,24-539-897,24-539-889,24-539-883,24-539-891,24-539-895,24-539-885,24-539-892,24-539-896,24-539-881,24-539-887,24-539-897,24-539-889,24-539-883,24-539-891,24-539-895,24-539-885,24-539-892,24-539-896,24-539-881,24-540-942,24-540-944,24-540-938,24-540-932,24-540-940,24-540-936,24-540-931,24-540-946,24-540-934,24-540-930,24-540-928,24-541-998,24-542-1000,24-542-1002, 24-542-1001,24-542-999,24-543-1007,24-543-1011,24-543-1009,24-543-1005,24-544-1026,24-544-1025,24-545-1031,24-545-			

ಉಲ

1037, 24-545-1041,24-545-1044,24-545-1036, 24-545-1047,24-545-1029,24-545-1032,24-545-1035,24-545-1039,24-545-1043,24-545-1042, 24-545-1046,24-545-1048,24-545-1034,24-545-1045,24-545-1038,24-545-1030,24-545-1033,24-546-1057,24-546-1067,24-546-1070,24-546-1062A,24-546-1068A,24-546-1072A,24-546-1054,24-546-1055,24-546-1061,24-546-1056,24-546-1064,24-546-1064A,24-547-1095,24-547-1088,24-547-1099, 24-547-1094,24-547-1082,24-547-1098, 24-547-1079,24-547-1081,24-548-1106,24-548-1108,24-548-1105,24-548-1111,24-548-1113, 24-548-1110,24-549-1116,24-549-1115,24-502-266,24-502-286,24-502-288,24-502-268,24-502-272,24-502-276,24-502-267,24-502-269,24-502-273,24-502-280,24-502-284,24-502-270,24-502-275,24-502-264,24-502-278,24-502-277,24-502-282,24-502-274,24-502-285
---

ಭೂ ಪರಿವರ್ತಿತ ಪ್ಲಾಟ್‌ಗಳು				
1	7, 8, 9, 9ಅ/1, 9ಅ/2, 10, 11	7, 8, 9, 9ಅ/1, 9ಅ/2, 10, 11	4000	
2	12, 12/*/1, 13, 14, 15, 16, 16/ಕ, 17, 17/1ಬ/2, 18, 18/1ಕ, 19, 20, 20ಅ/2, 20ಅ/3, 20ಬ, 21ರ ಭಾಗಗಳು	12, 12/*/1, 13, 14, 15, 16, 16/ಕ, 17, 17/1ಬ/2, 18, 18/1ಕ, 19, 20, 20ಅ/2, 20ಅ/3, 20ಬ, 21ರ ಭಾಗಗಳು	4000	
3	58/6, 58/1, 58/2, 59, 60	58/6, 58/1, 58/2, 59, 60	4000	
4	113, 113ಫ	113, 113ಫ	4000	
5	115, 116	115, 116	4000	
6	117, 117/4ಬ/2, 117/2ಅ, 130, 131, 131/1+2/2, 131/*/4, 131/ಕ, 132, 132/*/3, 133, 133/5	117, 117/4ಅ/2, 117/2ಅ, 130, 131, 131/1+2/2, 131/*/4, 131/ಕ, 132, 132/*/3, 133, 133/5	4000	
7	118, ಎ, ಬಿ, ಸಿ, ಡಿ, ಇ, ಎಫ್, 118/ಫ,ಇ,ಬಿ	118, ಎ, ಬಿ, ಸಿ, ಡಿ, ಇ, ಎಫ್, 118/ಫ,ಇ,ಬಿ	4000	
8	119 ಎ.ಪಿ.ಎಂ.ಸಿ. ಪ್ರಾಂಗಣ	119 ಎ.ಪಿ.ಎಂ.ಸಿ. ಪ್ರಾಂಗಣ	5000	
9	121/ಕ	121/ಕ	4000	
10	126, 127, 127ಗ, 128, 129, 169	126, 127, 127ಗ, 128, 129, 169	4000	
11	156, 165, 166, 167, 169,170, 170/4, 171, 172, 173, 174, 174/2, 175, 175/2, 176ರ ಭಾಗಗಳು	156, 165, 166, 167, 169,170, 170/4, 171, 172, 173, 174, 174/2, 175, 175/2, 176ರ ಭಾಗಗಳು	4000	
12	182, 183, 183/*/3, 186, 187, 190 ರ ಭಾಗಗಳು	182, 183, 183/*/3, 186, 187, 190 ರ ಭಾಗಗಳು	4000	
13	206, 212 ರ ಭಾಗಗಳು	206, 212 ರ ಭಾಗಗಳು	4000	
14	221, 223, 219, 219/1ಬಿ,	221, 223, 219, 219/1ಬಿ	4000	



೪೯

15	237, 239, 240, 241, 241/*2, 245, 246, 246/5, 247, 247ಬಿ, 248, 248/1, 249, 249/3, 250, 250/1, 250/2, 250/6, 250/4, 250/5, 250/7, 254, 254/*4	237, 239, 240, 241, 241/*2, 245, 246, 246/5, 247, 247ಬಿ, 248, 248/1, 249, 249/3, 250, 250/1, 250/2, 250/6, 250/4, 250/5, 250/7, 254, 254/*4	4000	
16	255, 256, 257, 258, 259, 259/ಕ, 260, 260/ಅ, 261, 263	255, 256, 257, 258, 259, 259/ಕ, 260, 260/ಅ, 261, 263	4000	
17	261, 267, 268, 269	261, 267, 268, 269	4000	
18	286, 286/*4, 301, 307, 308, 309, 318 ರ ಭಾಗಗಳು	286, 286/*4, 301, 307, 308, 309, 318 ರ ಭಾಗಗಳು	4000	
19	323, 323./*/1, 324, 328, 331, 331/ಅ/1, 331/ಅ/2, 332, 332/4, 332/3, 332/1+2ಅ/2, 332/*1+2ಬ/1, 333, 334 ರ ಭಾಗಗಳು	323, 323./*/1, 324, 328, 331, 331/ಅ/1, 331/ಅ/2, 332, 332/4, 332/3, 332/1+2ಅ/2, 332/*1+2ಬ/1, 333, 334 ರ ಭಾಗಗಳು	4000	
20	329, 329/ಅ/3, 330	329, 329/ಅ/3, 330	4000	
21	501, 502, 503, 504, 505, 505/1, 505/3, 507, 508, 509, 510, 511, 511/4	501, 502, 503, 504, 505, 505/1, 505/3, 507, 508, 509, 510, 511, 511/4	4000	
22	519, 519/*2ಅ, 519/*2ಬ, 520, 521, 521/2ಅ/1, 522, 522/1+2ಅ, 522/1+2ಬ, 522/3, 522/4, 522/5, 523, 523/1, 523/2, 523/3, 523/4, 524, 526, 527	519, 519/*2ಅ, 519/*2ಬ, 520, 521, 521/2ಅ/1, 522, 522/1+2ಅ, 522/1+2ಬ, 522/3, 522/4, 522/5, 523, 523/1, 523/2, 523/3, 523/4, 524, 526, 527	4000	
23	555, 556/1, 556/7, 556/8, 565/1, 563/1, 564, 559, 559/1ಅ, 559/*5, 560, 561 ರ ಭಾಗಗಳು	555, 556/1, 556/7, 556/8, 565/1, 563/1, 564, 559, 559/1ಅ, 559/*5, 560, 561 ರ ಭಾಗಗಳು	4000	
24	ಮೇಲ್ಕಂಡ ಸರ್ವೆ ನಂಬರ ಹೊರತು ಪಡಿಸಿ ಇನ್ನುಳಿದ ಸರ್ವೆ ನಂಬರಗಳು	ಮೇಲ್ಕಂಡ ಸರ್ವೆ ನಂಬರ ಹೊರತು ಪಡಿಸಿ ಇನ್ನುಳಿದ ಸರ್ವೆ ನಂಬರಗಳು	4000	

ಶರಾ:- ವಾಣಿಜ್ಯ ನಿವೇಶನದ ದರವನ್ನು ವಾಸದ ನಿವೇಶನದ ದರಕ್ಕೆ 50% ರಷ್ಟು ಅಳವಡಿಸಲಾಗಿದೆ.